

Mindteck (India) Limited

(CIN: L30007KA1991PLC039702)

Regd. Office: AMR Tech Park, Block 1, 3rd Floor #664, 23/24, Hosur Road, Bommanahalli

Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SG/2025-26/39 **December 28, 2025**

Scrip Code: 517344 Symbol: "Mindteck"

To,	To,
BSE Limited	National Stock Exchange of India Limited
Phiroze Jeejeebhoy Towers	Exchange Plaza, C-1, Block G,
Dalal Street	Bandra Kurla Complex,
Mumbai- 400001	Bandra (E)
	Mumbai – 400 051

Dear Sir/Madam,

Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Financial Express and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Sathya Raja G.

AVP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM

'FRAUD' NOTICES BY IOB, IDBI BANK & BANK OF BARODA

HC stays action by 3 banks against Anil Ambani, RCom

PRESS TRUST OF INDIA Mumbai. December 24

THE BOMBAY HIGH Court on Wednesday stayed all current and future actions by three banks seeking to declare the accounts of Anil Ambani and his company Reliance Communications as 'fraud', noting that the provisions of the Reserve Bank of India's (RBI) master directions

were violated in the process. The action was based on a forensic audit report prepared by an external auditor, BDO LLP, Justice Milind Jadhav noted. But this report can't be relied upon as it had not been signed by a duly qualified chartered accountant (CA) as required under RBI's 2024 master directions on fraud, the judge said.

If interim relief was not given to Ambani and Reliance Communications, it would

INTERIM RELIEF

■ The Bombay HC said provisions of RBI's master directions were violated

■The action was based on a forensic audit report not signed by a qualified CA

■ If interim relief wasn't given to Anil Ambani & RCom, it would cause 'grave & irreparable loss'. the HC order said



cause "grave and irreparable harm/loss", said the order.

The HC added that a forensic audit report prepared by an external auditor cannot be relied upon by the banks to issue a show-cause notice.

"The RBI master directions are mandatory in nature and

they operate within a binding statutory framework requiring banks to engage auditors strictly in accordance with applicable law," said the court order.

The consequences of allowing the banks to declare the accounts of Ambani and his company as fraud are "virtually

Shankh Air

drastic and lead to disastrous consequences," it said.

The court also berated the banks for their belated action and said this was a "classic case where the banks have woken up from their deep slumber".

Ambani had challenged show-cause notices issued by the Indian Overseas Bank (IOB), IDBI Bank and Bank of Baroda. seeking to declare his and Reliance Communications' accounts as fraud accounts.

As an interim relief, he

sought a stay on the notices and an injunction against any coercive action on the ground that BDO LLP was not qualified to conduct the forensic audit as its signatory was not a CA. The banks argued that the audit report was submitted as per the 2016 RBI master directions, according to which an external auditor need not be a CA.

Mindteck,

Mindteck (India) Limited

(CIN: L30007KA1991PLC039702) Registered Office: A.M.R. Tech Park, Block 1, 3rd Floor, #664, 23/24, Hosur Main Road, Bommanahalli, Bengaluru - 560 068 Tel: 080 4154 8000 | Email: info@mindteck.com Website: www.mindteck.com

NOTICE TO SHAREHOLDERS Special Window for Re-lodgement of Transfer Requests of Physical Shares

Pursuant to SEBI Circular No. SEBI/HO/MIRSD/MIRSD-PoD/P/CIR/2025/97 dated July 02, 2025, shareholders who had lodged their transfer deeds of physical shares prior to the deadline of April 01, 2019 for transfer of physical shares, and which were rejected/returned/not attended to due to deficiency in the documents/process/or otherwise, and also missed to relodge their requests before the cut-off date i.e., March 31, 2021 are granted one more opportunity for re-lodgement of transfer requests for a period of six months from July 07, 2025 till January 06, 2026.

During this special window period, the shares that are re-lodged for transfer shall be issued only in demat mode. Due process shall be followed for such transfer-cum-demat requests.

In this connection, the concerned shareholders may re-submit their requests through the Company's RTA, MUFG Intime India Private Limited, C-101, 247 Park, 1st Floor, L.B.S. Marg, Vikhroli (West), Mumbai-400083, Tel No.: 022 49186000-79.

Email: investor.helpdesk@in.mpms.mufg.com

For Mindteck (India) Limited

Place: Bengaluru Date: December 24, 2025

Sathya Raja G.

AVP-Legal and Company Secretary

U. P. Power Corporation Ltd. IT Unit, Shakti Bhawan Ext., Lucknow-226001 Email: etender.itunit@uppcl.org

Notice inviting Tender Date: 24.12.2025

e-Bids are invited from interested bidders against E-tender No 04/UPPCL/IT/CSSI/2025 for Selection of Cyber Security System Integrator for Cyber Security Tools for PuVVNL, MVVNL, DVVNL, PVVNL KESCo. Tender can be downloaded from UP e-tender portal https://etender.up.nic.in for further details. Any changes, corrigendum etc. shall also be notified on the website. UPPCL reserves the right to reject any or all proposals or cancel the bid without assigning any reason thereof. Pre-bid meeting: At Shakti Bhawan, Lucknow on date 05.01.2026, time 11:00 hours onwards.

संख्या 27 ज.स./पाकालि./ज.स./ 2025 , दिनांक 24/12/2025



TATA POWER

The Tata Power Company Limited (Mundra Thermal Power Station - UMPP) Tunda Vandh Road, Tunda Village, Mundra, Kutch, Gujarat Reg. Office: Bombay House, 24 Homi Modi Street, Mumbai - 400 001

NOTICE INVITING EXPRESSION OF INTEREST

The Tata Power Company Limited hereby invites Expression of Interest (EOI) from eligible bidders for the following requirement for 4150 MW UMPP Mundra Thermal Power Station (MTPS):

1. Contract for structure/route modification of existing cable racks Ref 4100058424

For pregualification requirements, tender fee, bid security etc., please visit Tender section of our website (URL: https://www.tatapower.com/tender/tenders-listing) and refer detailed Tender Notice for subject tender. Eligible bidders willing to participate in this tender may submit their Expression of Interest along with the Tender Fee latest by 31/12/2025.

Operations stable, flying 1 mn every three days: IndiGo

NITIN KUMAR New Delhi, December 24

INDIGO ON WEDNESDAY said it has again started flying over 1 million passengers everythree days, marking a full stabilisation of its operations ahead of the peak holiday travel season.

The airline said its network has remained operationally stable since December 9, with IndiGo consistently operating 2,100-2,200 flights daily across 138 destinations. Capacity has been added gradually in line with government guidelines, while maintaining the airline's standards of on-time performance, it said.

An IndiGo spokesperson said the airline remains committed to "giving wings to the nation" and strengthening India's connectivity with key destinations around the world.

The resumption follows weeks of disruption caused by staff shortage and industrywide challenges triggered by dense fog, particularly across north India. IndiGo acknowl-



SHANKH AIR, WHICH has received a no-objection certificate (NOC) from the civil aviation ministry, plans to start services in the first quarter of 2026.

In a statement on Wednesday, Shankh Aviation said its aircraft are currently undergoing technical reviews and are being readied for delivery to India.

Uttar Pradesh-based Shankh Aviation will be operating Shankh Air. Shankh Aviation's Chairman and Managing Director Sharvan Kumar Vishwakarma met Civil Aviation Minister K Rammohan Naidu on Monday and briefed about the airline's plans.

According to Vishwakarma, the airline plans to launch its flight services around the first quarter of 2026. He also said the company aims to scale up its fleet to 20-25 aircraft over the next two to three years.

The minister assured full cooperation from the ministry and the DGCA to ensure that necessary procedures are completed in a time-bound manner, enabling the airline to begin operations smoothly, as per the statement.

THIS IS A PUBLIC ANNOUNCEMENT FOR INFORMATION PURPOSES ONLY AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES NOR IS IT A PROSPECTUS ANNOUNCEMENT, NOT FOR RELEASE, PUBLICATION OR DISTRIBUTION, DIRECTLY OR INDIRECTLY, OUTSIDE INDIA.

INITIAL PUBLIC OFFERING OF EQUITY SHARES OF THE COMPANY ON THE MAIN BOARD OF BSE LIMITED ("BSE") AND NATIONAL STOCK EXCHANGE OF INDIA LIMITED ("NSE", AND TOGETHER WITH BSE, THE 'STOCK EXCHANGES') IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS. 2018, AS AMENDED ("SEBI ICDR REGULATIONS")



the DRHP)

PUBLIC ANNOUNCEMENT



YATAYAT CORPORATION INDIA LIMITED

We originally began our operations as a partnership firm under the name of "M/s. Yatavat Corporation of India" pursuant to a partnership deed dated July 01, 2011, executed between our Promoters. namely Shreyan Aggarwal and Meena Praveen Aggarwal. The partnership deed was amended from time to time as a result of an increase of capital and change of address, and the partnership was registered under the Indian Partnership Act, 1932 with the Registrar of Firms, Ahmedabad on August 23, 2011. Subsequently, the partnership firm was converted to a private limited company under the name 'Yatayat Corporation India Private Limited' under the Companies Act, 2013 and received a certificate of incorporation issued by the Registrar of Companies, Gujarat at Ahmedabad on June 14, 2022. Thereafter, our Company was converted from private limited company to public limited company pursuant to a Board resolution dated July 04, 2025 and a special resolution passed by the Shareholders of our Company on July 05, 2025, and the name of our Company was changed to 'Yatayat Corporation India Limited', pursuant to a fresh certificate of incorporation dated July 17, 2025 issued to our Company by the Registrar of Companies. For details of changes in the name and registered office of our Company, see "History and Certain Corporate Matters" on page 230 of the Draft Red Herring Prospectus dated December 23, 2025 ("DRHP")

> Registered Office: 7/A, Bharat Society, Ved Mandir Road, Kankaria, Ahmedabad - 380 022, Gujarat, India; Contact Person: Puja Nelli, Company Secretary and Compliance Officer, Telephone: 079-25453060, E-mail: cs@yatayatindia.com; Website: www.yatayatindia.com; Corporate Identity Number: U60231GJ2022PLC132829

OUR PROMOTERS ARE SHREYAN AGGARWAL, MEENA PRAVEEN AGGARWAL AND SONAKSHI AGGARWAL

INITIAL PUBLIC OFFERING OF UP TO 1,33,00,000 EQUITY SHARES OF FACE VALUE OF ₹ 10 EACH ("EQUITY SHARES") OF YATAYAT CORPORATION INDIA LIMITED ("OUR COMPANY" OR THE "ISSUER") FOR CASH AT A PRICE OF ₹ [●] PER EQUITY SHARE ("OFFER PRICE") AGGREGATING UP TO ₹ [●] LAKHS COMPRISING A FRESH ISSUE OF UP TO 77,00,000 EQUITY SHARES OF ₹10 EACH BY OUR COMPANY AGGREGATING UP TO ₹ [+] LAKHS (THE "FRESH ISSUE") AND AN OFFER FOR SALE OF UP TO 56,00,000 EQUITY SHARES OF ₹ 10 EACH (THE "OFFERED SHARES AGGREGATING UP TO ₹ [+] LAKHS BY MEENA PRAVEEN AGGARWAL (THE "PROMOTER SELLING SHAREHOLDER") (THE "OFFER FOR SALE", AND TOGETHER WITH THE FRESH ISSUE, THE "OFFER"). THE OFFER SHALL CONSTITUTE [●] % OF THE POST-OFFER PAID-UP EQUITY SHARE CAPITAL OF OUR COMPANY.

OUR COMPANY, IN CONSULTATION WITH THE BRLM, MAY CONSIDER A PRE-IPO PLACEMENT OF EQUITY SHARES, AS MAY BE PERMITTED UNDER APPLICABLE LAW, TO ANY PERSON(S) AGGREGATING UP TO ₹ 1,000.00 LAKHS, AT ITS DISCRETION, PRIOR TO FILING OF THE RED HERRING PROSPECTUS WITH THE ROC ("PRE-IPO PLACEMENT"). THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY, IN CONSULTATION WITH THE BRLM. IF THE PRE-IPO PLACEMENT IS COMPLETED, THE AMOUNT RAISED PURSUANT TO THE PRE-IPO PLACEMENT WILL BE REDUCED FROM THE FRESH ISSUE, SUBJECT TO COMPLIANCE WITH RULE 19(2)(B) OF THE SECURITIES CONTRACTS (REGULATION) RULES, 1957, AS AMENDED. THE PRE-IPO PLACEMENT, IF UNDERTAKEN, SHALL NOT EXCEED 20% OF THE SIZE OF THE FRESH ISSUE. PRIOR TO THE COMPLETION OF THE OFFER, OUR COMPANY SHALL APPROPRIATELY INTIMATE THE SUBSCRIBERS TO THE PRE-IPO PLACEMENT, PRIOR TO ALLOTMENT PURSUANT TO THE PRE-IPO PLACEMENT, THAT THERE IS NO GUARANTEE THAT OUR COMPANY MAY PROCEED WITH THE OFFER OR THE OFFER MAY BE SUCCESSFUL AND WILL RESULT INTO LISTING OF THE EQUITY SHARES ON THE STOCK EXCHANGES. FURTHER, RELEVANT DISCLOSURES IN RELATION TO SUCH INTIMATION TO THE SUBSCRIBERS TO THE PRE-IPO PLACEMENT (IF UNDERTAKEN) SHALL BE APPROPRIATELY MADE IN THE RELEVANT SECTIONS OF THE RED HERRING PROSPECTUS AND THE PROSPECTUS.

THE FACE VALUE OF THE EQUITY SHARES IS ₹ 10 EACH AND THE OFFER PRICE IS [...] TIMES THE FACE VALUE OF THE EQUITY SHARES. THE PRICE BAND AND THE MINIMUM BID LOT SIZE WILL BE DECIDED BY OUR COMPANY IN CONSULTATION WITH THE BRLM, AND WILL BE ADVERTISED IN ALL EDITIONS OF [*], AN ENGLISH NATIONAL DAILY NEWSPAPER, ALL EDITIONS OF [*], A HINDI NATIONAL DAILY NEWSPAPER AND [*] EDITIONS OF [*], A GUJARATI REGIONAL DAILY NEWSPAPER (GUJARATI BEING THE REGIONAL LANGUAGE OF GUJARAT WHERE OUR REGISTERED OFFICE IS LOCATED), EACH WITH WIDE CIRCULATION, AT LEAST TWO WORKING DAYS PRIOR TO THE BID/OFFER OPENING DATE AND SHALL BE MADE AVAILABLE TO THE STOCK EXCHANGES FOR THE PURPOSE OF UPLOADING ON THEIR RESPECTIVE WEBSITES, IN ACCORDANCE WITH THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED (THE "SEBI ICDR REGULATIONS")

In case of any revision in the Price Band, the Bid/ Offer Period shall be extended for at least three additional Working Days after such revision of the Price Band, subject to the total Bid/Offer Period not exceeding 10 Working Days. In cases of force majeure, banking strike or similar unforeseen circumstances, our Company in consultation with the BRLM, for reasons to be recorded in writing, extend the Bid / Offer Period for a minimum of one Working Day, subject to the Bid/ Offer Period not exceeding 10 Working Days. Any revision in the Price Band, and the revised Bid/ Offer Period, if applicable, shall be widely disseminated by notification to the Stock Exchanges by issuing a public notice and also by indicating the change on the respective website of the BRLM and at the terminals of the members of the Syndicate and by intimation to the Self-Certified Syndicate Banks ("SCSBs") and other Designated Intermediaries and Sponsor Bank(s), as applicable The Offer is being made in terms of Rule 19(2)(b) of the Securities Contracts (Regulation) Rules, 1957, as amended (the "SCRR"), read with Regulation 31 of the SEBI ICDR Regulations. The Offer is being made in

accordance with Regulation 6(1) of the SEBI ICDR Regulations, through the Book Building Process wherein not more than 50% of the Offer shall be available for allocation on a proportionate basis to Qualified Institutional Buyers ("QIBs") (such portion referred to as "QIB Portion"), provided that our Company in consultation with the BRLM, may allocate up to 60% of the Net QIB Portion to Anchor Investors on a discretionary basis in accordance with the SEBI ICDR Regulations (the "Anchor Investor Portion"), out of which (i) 33.33% shall be available for allocation to domestic Mutual Funds, and (ii) 6.67% for life insurance companies and pension funds, subject to valid Bids being received from domestic Mutual Funds, life insurance companies and pension funds at the Anchor Investor Allocation Price or above in accordance with the SEBI ICDR Regulations: In the event of under-subscription or non-allocation in the Anchor Investor Portion, the balance Equity Shares shall be added to the QIB Portion (excluding the Anchor Investor Portion) (the "Net QIB Portion"). Further, 5% of the Net QIB Portion shall be available for allocation on a proportionate basis to Mutual Funds only, and the remainder of the Net QIB Portion shall be available for allocation on a proportionate basis to all QIB Bidders (other than Anchor Investors), including Mutual Funds, subject to valid Bids being received at or above the Offer Price. However, if the aggregate demand from Mutual Funds is less than 5% of the Net QIB Portion, the balance Equity Shares available for allocation in the Mutual Fund Portion will be added to the remaining Net QIB Portion for proportionate allocation to all QIBs. Further, not less than 15% of the Offer shall be available for allocation on a proportionate basis to Non-Institutional Investors out of which (a) one-third of such portion shall be reserved for applicants with application size of more than ₹ 200,000 and up to ₹ 1,000,000; and (b) two-third of such portion shall be reserved for applicants with application size of more than ₹ 1,000,000, provided that the unsubscribed portion in either of such sub-categories may be allocated to applicants in the other sub-category of Non-Institutional Investors and not less than 35% of the Offer shall be available for allocation to Retail Individual Investors in accordance with the SEBI ICDR Regulations, subject to valid Bids being received at or above the Offer Price. All potential Bidders (except Anchor Investors) are required to mandatorily use the Application Supported by Blocked Amount ("ASBA") process providing details of their respective ASBA accounts, and UPI ID in case of UPI Bidders, if applicable, in which the corresponding Bid Amounts will be blocked by the SCSBs or by the Sponsor Bank(s) under the UPI Mechanism, as applicable, to the extent of the respective Bid Amounts. Anchor Investors are not permitted to participate in the Offer through the ASBA process. For further details, see "Offer Procedure" on page

This public announcement is being made in compliance with the provisions of Regulation 26(2) of the SEBI ICDR Regulations to inform the public that our Company is proposing, subject to applicable statutory and regulatory requirements, receipt of requisite approvals, market conditions and other considerations, to undertake an initial public offering of its Equity Shares pursuant to the Offer and has filed the DRHP dated December 23, 2025 with the SEBI and with the Stock Exchanges, Pursuant to Regulation 26(1) of the SEBI ICDR Regulations, the DRHP filed with SEBI and Stock Exchanges shall be made available to the public for comments, if any, for period of at least 21 days, from the date of publication of this public announcement, by hosting it on the website of SEBI at www.sebi.gov.in, websites of the Stock Exchanges i.e., BSE at www.bseindia.com and NSE at www.nseindia.com, respectively, on the website of the Company at www.yatayatindia.com and the website of the BRLM, i.e., Unistone Capital Private Limited at www.unistonecapital.com. Our Company hereby invites the public to provide comments on the DRHP filed with SEBI and the Stock Exchanges with respect to disclosures made in the DRHP. The public are requested to send a copy of the comments to SEBI, the Company Secretary and Compliance Officer of our Company and/or the BRLM at their respective addresses mentioned below in relation to the Offer. All comments must be received by SEBI and/or Company and/or the BRLM and/or the Company Secretary and Compliance Officer of our Company in relation to the Offer at their respective addresses mentioned below on or before 5:00 p.m. on the 21st day from the date of publication of this public announcement.

Investments in equity and equity-related securities involve a degree of risk and investors should not invest any funds in this Offer unless they can afford to take the risk of losing their entire investment. Investors are advised to read the risk factors carefully before taking an investment decision in this Offer. For taking an investment decision, investors must rely on their own examination of our Company and the Offer, including the risks involved. The Equity Shares have not been recommended or approved by the SEBI, nor does SEBI guarantee the accuracy or adequacy of the contents of the Draft Red Herring Prospectus. Specific attention of the investors is invited to "Risk Factors" on page 35 of the DRHP.

Any decision to invest in the Equity Shares described in the DRHP may only be made after the Red Herring Prospectus ("RHP") and must be made solely on the basis of such RHP that shall be filed with the RoC as there may be material changes in the RHP from the DRHP.

The Equity Shares, when Offered, through the RHP, are proposed to be listed on BSE and NSE. For details of the main objects of the Company as contained in its Memorandum of Association, see "History and Certain Corporate Matters" on page 230 of the DRHP. The liability of the members of the Company is limited by shares. For details of the share capital and capital structure of the Company and the names of the signatories to the Memorandum of Association and the number of shares subscribed by them of the Company see "Capital Structure" on page 80 of the DRHP.

BOOK RUNNING LEAD MANAGER Unistone Capital Private Limited



Place: Ahmedabad, Gujarat

Date: December 24, 2025

A/ 305, Dynasty Business Park, Andheri-Kurla Road, Andheri East, Mumbai - 400 059. Contact No: +91 22 4604 6494. Email: mb@unistonecapital.com Investor grievance email: compliance@unistonecapital.com Contact Person: Deep Shah / Rinkesh Saraiya Website: www.unistonecapital.com SEBI Registration Number: INM000012449



Bigshare Services Private Limited S6-2, 6thFloor, Pinnacle Business Park, Mahakali Caves Road, Next to Ahura Centre, Andheri East, Mumbai - 400093, Maharashtra, India Contact No: +91 22-62638200 E-mail: ipo@bigshareonline.com Investor Grievance E-mail: investor@bigshareonline.com Website: www.bigshareonline.com Contact Person: Babu Raphael C.

REGISTRAR TO THE OFFER

All capitalized terms used herein and not specifically defined shall have the same meaning as ascribed to them in the DRHP.

For YATAYAT CORPORATION INDIA LIMITED On behalf of the Board of Directors

Puja Nelli Company Secretary and Compliance Officer

public offering of its Equity Shares and has filed the DRHP dated December 23, 2025 with SEBI and the Stock Exchanges. The DRHP shall be available on the website of SEBI at www.sebi.gov.in, and is available on the websites of the Stock Exchanges i.e. BSE and NSE at www.bseindia.com and www.nseindia.com, respectively, on the website of the Company at www.yatayatindia.com and the website of the BRLM, i.e., Unistone Capital Private Limited at www.unistonecapital.com. Any potential investors should note that investment in equity shares involves a high degree of risk and for details relating to such risk, see "Risk" Factors" beginning on page 35 of the DRHP. Potential investors should not rely on the DRHP filed with SEBI and the Stock Exchanges, and should instead rely on their own examination of our Company and the Issue, including the risks involved, for making any investment decision,

YATAYAT CORPORATION INDIA LIMITED is proposing, subject to applicable statutory and regulatory requirements, receipt of requisite approvals, market conditions and other considerations, to make an initial

The Equity Shares have not been and will not be registered under the United States Securities Act of 1933 (the "U.S. Securities Act") or any other applicable law of the United States and, unless so registered, may not be Offered or sold within the United States except pursuant to an exemption from, or in a transaction not subject to, the registration requirements of the U.S. Securities Act and applicable state securities laws. Accordingly, the Equity Shares are being offered and sold outside of the United States in offshore transactions as defined in and in compliance with Regulation S and the applicable laws of the jurisdiction where those offers and sales occur. There will be no public offering in the United States.

Motilal Oswal Financial Services Limited SEBI Registration No.: INZ000158836

NOTICE

The airline said it has been

operating 2,100-2,200 flights

daily across 138 destinations

edged the impact of adverse

weather conditions, but said

operations were effectively

managed to ensure continuity

and minimise inconvenience.

With forecasts indicating a

harsherwinter, the airline said it

remains focused on ensuring

induct the country's first Airbus

A321XLR, which is expected to

redefine medium- to long-haul

air travel for domestic passen-

gers. It is also evaluating addi-

tional domestic and interna-

tional destinations.

IndiGo is also preparing to

reliability across its network.

Member of Multi Commodity Exchange of India Limited (MCX); Member ID 55930, BSE Limited (BSE) Clearing No.: 446 National Stock Exchange of India Ltd (NSE) Member ID 10412 (NCDEX) ID 1240 Registered office Address of Member: Motilal Oswal Tower, Rahimtullah Sayani Road, Opposite Parel ST Depot, Prabhadevi, Mumbai - 400 025, Tel No.: 022-7193 4200

This is to inform all concerned that we have initiated the process of cancellation of registration of our below mentioned Authorised Person (AP) due to regulatory reasons/concerns

Exchange	Name of AP	Trade Name of AP	Address of AP	AP Registration No.
MCX	VIKASH KUMAR	VIKASH KUMAR	VILLAGE TITRA, VISHUNPUR, TITRA ASANAN, MUZAFFARPUR, MUZAFFARPUR, BIHAR, INDIA, 843105	MCX/AP/154667
BSE	VIKASH KUMAR	VIKASH KUMAR	VILLAGE TITRA, VISHUNPUR, TITRA ASANAN, MUZAFFARPUR, MUZAFFARPUR, BIHAR, INDIA, 843105	AP01044601144623
NSE	VIKASH KUMAR	VIKASH KUMAR	VILLAGE TITRA, VISHUNPUR, TITRA ASANAN, MUZAFFARPUR, MUZAFFARPUR, BIHAR, INDIA, 843105	AP0297451161

Any person dealing with the above-mentioned Authorised Person henceforth shall do so at their own risk. Motilal Oswal Financial Services Limited shall not be liable for any dealings with the said entity post the issuance of this notice. Investors having any queries or concerns regarding this matter are requested to contact Motilal Oswal Financial Services Limited within 15 days from the date of issuing this notice.

For Motilal Oswal Financial Services Limited

Place: Mumbai

Date: December 24, 2025

Kirloskar Ferrous Industries Limited A Kirloskar Group Company Registered Office:: 'One Avante', Level 5, Karve Road, Kothrud, Pune 411038, Maharashtra

к irlosкar Ferrous

Authorised Signatory

Sd/-

Third Notice of Special Window for re-lodgement of transfer requests in respect of equity shares held in physical form

Pursuant to the Circular No. SEBI/HO/MIRSD/MIRSD-PoD/P/CIR/2025/97 dated 2 July 2025 issued by the Securities and Exchange Board of India ('SEBI'); the shareholders are hereby informed that a Special Window has been opened for a period of six months from 7 July 2025 till 6 January 2026 to facilitate only re-lodgement of transfer deeds, which were lodged prior to the deadline of 1 April 2019 and rejected / returned / not attended to due to deficiency in the documents or process or otherwise. Kindly note that during this period, equity shares that are re-lodged for transfer shall be issued only in electronic form. Due process will be followed for such transfer-cum-demat requests.

Eligible shareholders may submit their requests along with the requisite documents to MUFG. Intime India Private Limited, the Registrar and Share Transfer Agent ('RTA') within the stipulated period at the address given below:

MUFG Intime India Private Limited

Place : Pune

CIN: L27101PN1991PLC063223

Address: Akshay Complex, Block No. 202, Second Floor, Off Dhole Patil Road, Near Ganesh Temple, Pune 411001, Maharashtra

Email: pune@in.mpms.mufg.com Telephone No. +91 20 46014473 / 26160084 For Kirloskar Ferrous Industries Limited

Mayuresh Gharpure Date : 24 December 2025 Company Secretary +Tel: +91 20 6906 5040 + Email: kfilinvestor@kirloskar.com

· Website: www.kirloskarferrous.com "Mark bearing word "Kirloskar" in any form as a suffix or prefix is owned by Kirloskar Proprietary Limited and

Kirloskar Ferrous Industries Limited is the Permitted User"

epaper.financialexpress.com

BENGALURU

SEBI Registration Number: INR000001385

Adfactors 710/25

IN THE COURT OF THE CIVIL JUDGE & J.M.F.C. AT Chickballapur

C. Misc. No. 461/2025

Petitioners: Sri. Venkatarayappa, S/o late Muniyappa, Aged about 79 years, 2. Sri. Nagarai, G.V

S/o Venkatarayappa, Aged about 49 years, Both are R/al Haristhala Majara Gowdanahalli village, Mandikal Hobli

PAPER PUBLICATION

The grandfather of the 1st petitioner and grea

randfather of 2nd petitioner by name Appenna S/

Muniyappa was died on 06-08-1954 at Haristhal Majara Gowdanahalli village, Mandikal Hobli

Take notice that in default of your appearance on th

5.0 determine ex-parte.
By order of the court
Chief Ministerial Officer, Prl.Civil Judge and
J.M.F.C.Court Chickballapur-562101

ate before mentioned in the petition, it will be heard and

hrough pleader to file your objections if any.

r. Tahasildhar Chickballapur Taluk

CHANGE OF NAME

Sowmya Venkata Ramu, W/o Subramani Rajappa, R/at No. 65/4, 11th A Cross, Kaveripura. Kamakshipalva, Bengaluru-560079, Karnataka, India, I have changed my name from 'SOUMYA VENKATA RAMU to SOWMYA VENKATA RAMU. Vide affidavit dated 23.12.2025. Sworn before Advocate & Notary H.S.Sakalesh Aradhya.

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಜೆ.ಎಂ.ಎಫ್.ಸಿ. ದೇವನಹಳ್ಳಿ

ನರ ಮಧ್ಯೆ : 1) ಶ್ರೀ ರವಿ ಕುಮಾರ್ ಬಿನ್ ಟಿ.ಎಂ. ಹೇ ವಯಸ್ಸು ಸುಮಾರು 42 ವರ್ಷ, ವಾಸ ಗಿದ್ದಲಹಳ್ಳಿ, ಹೆಣ್ಣೂರು ಮುಖ್ಯ ಸತ್ರೆ, ಬೆಂಗಳೂರು-560077. 2) ಶ್ರೀಮತಿ ಚಂದ್ರಕಲ. ಹೆಚ್ಚ್ ಶೀಂ. ಲೋಕೇಶ್ .ಕೆ, ವಯಸ್ಸು ಸುಮಾರು 47 ವರ್ಷ, ವಾಸ ನಂ. 55, ಕುವೆಂಪು ರಸ್ತೆ, ಉದಯನಗರ, ದೂರವಾಣಿ ನಗರ, ಬೆಂಗಳೂರು-560016. 3) ಶ್ರೀಮತಿ ನಾಗವೇಣಿ ಹೆಚ್ಚ್ ಕೋಂ.

ಶ್ರೀ**ಮತಿ ಅರ್ಚನ .ಡಿ,** ವಕೀಲರು

ಎದುರುದಾರರು : ಎಸ್.ಇ.ಸೋಮಶೇಖರಚಾರಿ

6ನೇ ಎದುರುದಾರರ ವಾರಸುದಾರ ಉದಯ 7ನೇ ಎದುರುದಾರರ ವಾರಸುದಾರ ಬೋಡಲಕ್ಷ್ಮಮ ಕೋಂ ಲೇಟ್ ನಾರಾಯಣಪ್ಪ. ವಯಸ್ಕರು ಇಬ್ಬ ವಾಸ: ಶಿವಾರಪಟ್ಟಣ ಗ್ರಾಮ, ಕಸಬಾ ಹೋಬಳ ಮಾಲೂರು ತಾಲ್ಲೂಕು, ಕೋಲಾರ ಜಿ<u>ಲೆ</u>.

ಎದುರುದಾರರ ವಿರುದ್ಧ ಮಾಲೂರು ತಾಲ್ಲೂಕು, ಕಸಬಾ ಹೋಬಳಿ, ಶಿವಾರಪಟ್ಟಣ ಗ್ರಾಮದ ಸರ್ವೆ ನಂ. 71 ಹೊಸ ಸರ್ವೆ ನಂ.212 ರ ವಿಸೀರ್ಣ 1–30 ಎಕರೆ ಜವೀನನ್ನು ಕಾನೂನು ಬಾಹಿರವಾಗಿ 1ನೇ ಎದುರುದಾರರು. 3ನೇ ಎದುರುದಾರರನು ಹೊಂದಾಣಿಕೆ ಮಾಡಿಕೊಂಡು ನೈಜ ವಾರಸುದಾರರಿಗೆ ಮತ್ತು ಆಜುಬಾಜುದಾರರಿಗೆ ನೋಟೀಸು ನೀಡದೆ ಏಕಪಕ್ಷೀಯವಾಗಿ ದಾಖಲೆಯನ್ನು ಸೃಷ್ಟಿ ಮಾಡಿರುವ ಬಗ್ಗೆ ಈ ಘನ ನ್ಯಾಯಾಲಯದಲ್ಲಿ ಮೇಲ್ಕನವಿಯನ್ನು ಹೂಡಿದ್ದು, ಮೇಲ್ಕಂಡ ನಿಮಗೆ ನ್ಯಾಯಾಲಯದ ಮೂಲಕ ಮತ್ತು ನೋಂದಾಯಿತ ಅಂಚೆ ಮೂಲಕ ಮೂಲಕ^{್ಕೆ} ಮತ್ತು ನೋಂದಾಯಿತ ಅಂಚೆ ಮೂಲಕ ನೋಟೀಸು ನೀಡಿದರೂ ಸಹ ನೀವು ಸದರಿ ನೋಟೀಸನ್ನು ಸ್ವೀಕರಿಸಿರುವುದಿಲ್ಲ ಆದ ಕಾರಣ ಈ ಗ್ಯಾಯಾಲಯವು ಿನಿಮ ಹಾಜರಾತಿಗಾಗಿ ದಿನಾಂಕ: 14 1–26 ರಂದು ನ್ಯಾಯಾಲಯದಲ್ಲಿ ಮುದ್ಧತ್ತ ದಿನಾಂಕವನ್ನು ನಿಗದಿಪಡಿಸಿರುತ್ತದೆ. ಆದ್ದರಿಂದ ಸದರಿ ದಿನಾಂಕದಂದು ಬೆಳಗ್ಗೆ $11ar{-}00$ ಗ $^\circ$ ಟೆಗೆ ನೀವು ನ್ಯಾಯಾಲಯಕ್ಕೆ ಹಾಜರಾಗಿ ನಿಮ ತಕರಾರ ್ಯ ನಾದರೂ ಇದ್ದಲ್ಲಿ ಸಲ್ಲಿಸುವುದು. ತಪ್ಪಿದಲ್ಲಿ ನಿಮ್ಮ ಗೈರ ಾಜರಿಯಲ್ಲಿ ಈ ದಾವೆಯನ್ನು ಏಕಪಕ್ತೀಯವಾ? ಹಾಜರಿಯಲ್ಲಿ ಈ ದಾವೆಯನ್ನು ಏಕಪಕ್ಷೀಂ ಇತ್ಯರ್ಥಪಡಿಸಲಾಗುತ್ತದೆ ಎಂದು ತಿಳಿಯುವುದು ಈ ದಿನ ದಿನಾಂಕ: 18/12/25 ರಂದು ಸಹಿ ಮತ್ತು

ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾ ತಾಂತ್ರಿಕ ಸಹಾಯಕರು ಮತ್ತು ಉಪ ನಿರ್ದೇಶಕರು, ಕೋಲಾರ ಜಿಲ್ಲೆ . ಮಾನ್ಯ ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಯವ

ಪ್ರತಿವಾದಿ: 1. ತಹಶೀಲ್ದಾರ್, ಜನನ ಮತ್ತು ಮರಣ ನೋಂದರ ಇಲಾಖೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು, 2

ಶಾಲೂಕು.

ಪತ್ರಿಕಾ ಪ್ರಕಟಣೆ
ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಮೇಲ್ದಂಡ 1, 3 ಮತ್ತು 4ನೇ ಅರ್ಜದಾರರಿಗೆ ತಾತನವರಾದ ಮತ್ತು
ನೀರ್ ಅರ್ಜದಾರರಿಗೆ ತಂದನುಗಾದ ಮೃತ ಶ್ರೀ ಮುನ್ನರನನನ್ನು ಬಿನ್
ಲೇಟ್ ಚಿಕ್ಕಣ ತರಮ ದಿನಾಂಚೆ 2,3-10-1994 ರಂದು ದೊಡ್ಡರೇರಿ
ಗ್ರಾಮ ಬೆಂಗಳೂರು ದಕ್ಷಿಣ ತಾಲ್ಕೂಕ, ಬೆಂಗಳೂರು ಇಲ್ಲಿ ಮರಣ
ಹೊಂದಿದ್ದು ಪ್ರತರ ಮರಣ ಪ್ರಕರಣ, ಪರಿಸರಿಸುವ ಪಡೆಯಲು,
ನ್ಯಾಯಾಲಯದಲ್ಲಿ ಸಿ.ಮಿಸ್ ಪ್ರಕರಣವನ್ನು ದಾಖಲು ಮಾಡಿರುತ್ತಾರೆ,
ಮದರಿ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಿರುತ್ತಾರೆ,
ಮದರಿ ನ್ಯಾಯಾಲಯವು ಪ್ರಕರಣವನ್ನು ದಿನಾಂಕ ನಿತ್ರದೇಶಿ
ತರಮ ಪರಿಸರಿಸಿದೆ, ಅರ್ಜಿದಾರವು
ಪರೆಗೆ 11:00 ಗಂಟೆಗೆ ಸೀಗಿವಜಿಸಿದೆ, ಅರ್ಜಿದಾರವ
ತರಮ ಮಠರಿಸುವುದು ಹೆಚ್ಚಿದುವುದು,
ಮೂರು ಮುಂದು ಪತ್ರದಲ್ಲಿ
ಮಠಪಕ್ಷೀಯವಾಗಿ ತೀರ್ಮವನೆಯನ್ನು ಸಸ್ಥೆಸಬಹುದು ಹೆಚ್ಚಿದಲ್ಲ
ಮಠಪಕ್ಷೀಯವಾಗಿ ತೀರ್ಮವನೆಯನ್ನು ಸಸ್ಥೆಸಬಹುದು ಹೆಚ್ಚಿದಲ್ಲ
ಮಠಪಕ್ಷೀಯವಾಗಿ ತೀರ್ಮವನ್ನೆ ಸಸ್ಥೆಸಬಹುದು ಪತ್ರದಲ್ಲಿ
ಮಠಪಕ್ಷೀಯವಾಗಿ ತೀರ್ಮವನ್ನೆ ಸಸ್ಥೆಸಬಹುದು ಮುಂದು ಮಹರಿಸೊಂದಿಗೆ
ನನ್ನ ಸಹಿಯಿಕೊಡೆ ಹಾಗೂ ನ್ಯಾಯಾಲಯದ ಮೊಹರಿಸೊಂದಿಗೆ
ನನ್ನ ಸಹಿಯಿಕೊಡೆ ಹಾಗೂ ನ್ಯಾಯಾಲಯದ ಮೊಹರಿಸೊಂದಿಗೆ ನನ್ನ ಸಹಿಯೊಡನೆ ಹಾಗೂ ನ್ಯಾಯಾಲಯದ ಮೊಹ ದಿನಾಂಕ : 17–12–2025 ರಂದು ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದಂತೆ, ಶಿರಸ್ತೇದಾರ್, ಅಪರ ಮು ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಬೆಂಗಳೂರು.

ಶೀಮತಿ. ಮಮತ, ವಕೀಲರು IN THE COURT OF THE VIII ADDL. DISTRICT AND SESSIONS JUDGE BENGALURU RURAL DISTRICT AT BENGALURU Misc Petition. No:47/2025
BETWEEN: SRI, K Hanumanthappa S/o

ower Grid Corporation India Limited and anothe SUMMONS TO RESPONDENT No.1 UNDER

Represented by Chief General Manager

from the date of the impugned award dated 26-07-2019 by respondent No.2 and such other relief's.

ppearance on the day specified, the above suit will be eard and determined in your absence By order of the Court Chief Administrative officer, District and Sessions court, Bengaluru rural district.

ಹಣ್ಣು, ಹೂವು ಮತ್ತು ತರಕಾರಿಗಳ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ವ್ಯಾಪಾರ ವಹಿವಾಟು ನಡೆಸುತ್ತಿರುವ ಸಮಸ್ತ ರೈತ ಬಾಂಧವ ಪೇಟೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಗಮನ ತರಬಯಸುವುದೇನೆಂದರೆ, ಇದೇ ಸಮಿತಿಯ ಸಿಂಗೇನ ಅಗ್ರಹ ಉಪ ಮಾರುಕಟ್ಟೆ ಪ್ರಾಂಗಣದ 'ಸಿ' ಬಾಕ್ ನಲಿರುವ ಮಳಿಗೆ

ಪ್ರಸ್ತುತ ಮೆ॥ ಹೆವನ್ ಫ್ರೊಟ್ಸ್ ನೆವರ್ ಎಂಡ್ಸ್, ಪಾಲುದಾರರಾದ ಶ್ರೀಮತಿ ಫರೀದಾ ಬೇಗಂ ಮತ್ತು ಶ್ರೀಮತಿ ಆಸ್ತಾ ಬಾನು ಇವರು ಸಮಿತಿಗೆ ಮನವಿ ಸಲ್ಲಿಸಿ, ಸದರಿ ಮಳಿಗೆ ಹಣ್ಣುಗಳ ವ್ಯಾಪಾರ ವಹಿವಾಟು ನಡೆಸಲು ಚಿಕ್ಕದಾಗುವುದರಿಂ

ಆದರಿಂದ, ಈ ಬಗೆ ಯಾರಿಂದಲಾದರೂ ಆಕೇಪಣ ಸಲಹೆಗಳಿದ್ದಲ್ಲಿ ಈ ಪಕಟಣೆ ಪ್ರಕಟವಾದ 0′ ದಿನಗಳೊಳಗಾಗಿ ದಾಖಲೆ ಸಹಿತ ಈ ಸಮಿತಿಗೆ ಸಲ್ಲಿಸಬಹುದಾಗಿದೆ. ಅವಧಿ ಮುಗಿದ ನಂತರ ಬರುವ ಆಕೇಪಣೆಗಳನ್ನು ಪರಿಗಣಿಸಲಾಗುವುದಿಲ ಹಾಗೂ ಯಾವ ಆಕ್ಷೇಪಣೆಗಳು ಬಾರದಿದ್ದಲ್ಲಿ ನಿಯಮಾನುಸಾರ ಸಹಿ/- ಕಾರ್ಯದರ್ಶಿ

ಕರ್ನಾಟಕ 🌉 ಸರಕಾರ

ಕಾರ್ಯನಿರ್ವಾಹಕ ಇಂಜಿನಿಯರ್ರವರ ಕಛೇರಿ.

ಅಲಾವಧಿ ಟೆಂಡರ್ ಪ್ರಕಟಣೆ ಕೆ.ಪಿ.ಪಿ. ಪೋರ್ಟಲ್ ಮುಖಾಂತರ

ಉಲ್ಲೇಖ: ಈ ಕಛೇರಿ ಟೆಂಡರ್ ಪ್ರಕಟಣೆ ಸಂ: ಕಾಸಮಂ/ತಾ.ಶಾ./ಸ.ಇ./ ಟೆಂಡರ್30/2025/

ಪೋರ್ಟಲ್ ಅಂತರ್ಜಾಲದ ವೆಬ್ಸೈಟ್ ಮುಖಾಂತರ ಟೆಂಡರ್ ಡಾಕ್ಯೂಮೆಂಟ್ಗಳನ್ನು ಪಡೆಯಬಹುದಾಗಿದೆ. (Download) ಹೆಚ್ಚಿನ ವಿವರವನ್ನು ಕಛೇರಿ ಸಮಯದಲ್ಲಿ ಪಡೆಯಬಹುದು. (ದೂರವಾಣಿಸಂ: 0824-2440720)

ಸಹಿ/- ಕಾರ್ಯನಿರ್ವಾಹಕ ಇಂಜಿನಿಯರ್ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಧ್ಧಿ ವಿಭಾಗ, ಮಂಗಳೂರು

DIPR/DK/MPL/1297/25-26

ಕಾರ್ಯನಿರ್ವಾಹಕ ಇಂಜನೀಯರರು ಲೋಕೋಪಯೋಗಿ ಇಲಾಖೆ ವಿಭಾಗ ಗದಗ Phone No: 08372-238782 Fax No. 08372-237268

ದಿನಾಂಕ: 24/12/2025

ಆಹ್ರಾನಿಸಲಾಗಿದೆ. ಸಂಪೂರ್ಣ ವಿವರಗಳಿಗಾಗಿ ಅಂತರ್ ಜಾಲ ವಿಳಾಸ : http://www.kppp.karnataka.gov.in/

SE0644/Call-2, SE0587/Call-3, SE0583/Call-2 24432, 30520/ SC, 24436, 30259, 30523, 28561/Call-3,

ವೇಲಿನ ಕಾಮಗಾರಿಗಳ ಟೆಂಡರ ವಿವರ ಪ್ರಶ್ನೋತ್ತರ ದಿನಾಂಕ: 01-01-2026 ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ : 02-01-2026 ಮಧ್ಯಾಹ್ನ 4.00 ಘಂಟೆಯ ವರೆಗೆ, ತಾಂತ್ರಿಕ/

Work Indent No: Part-2: SE0837

ಮೇಲಿನ ಕಾಮಗಾರಿಗಳ ಕಾಮಗಾರಿಯ ಟೆಂಡರ ವಿವರ ಪ್ರಶ್ನೋತ್ತರ ದಿನಾಂಕ: 13-01-2026 ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ : 15-01-2026 ಮಧ್ಯಾಹ್ನ 4.00 ಘಂಟೆಯ ವರೆಗೆ, ತಾಂತ್ರಿಕ/ಆರ್ಥಿಕ

GST shall be paid separately as per prevailing Government Order. The increase in GST shall not be paid in the extended period of contract for which the contractor

ಲೋಕೋಪಯೋಗಿ ಇಲಾಖೆ, ಗದಗ ವಿಭಾಗ, ಗದಗ ವಾಸಾಸಂಇ/ಗದಗ/ಕೆಎಸ್ಎಂಸಿಎ/475/2025–26

ನ್ಯಾಯಾಧೀಶರವರು ಮತ್ತು ಜಿ.ಎಂ.ಎಪ್ ಸಿ. ರವರ

ನ್ಯಾಯಾಲಯ, ಕೃಷ್ಣರಾಜಪೇಟೆ. ಸಿ.ಮಿಸ್. ಸಂಖ್ಯೆ : 243/2025 ಅರ್ಜಿದಾರರು : 1)ಸಾಬಿರಾ ಬೀ ಕೋಂ. ಯದ್ ಮಕ್ಕೂಲ್, **2)ಸೈಯದ್ಯೂಸೂಫ್** ಬಿನ ಲೀಟ್ ಸೈಯದ್ ಮಕ್ಷೂಲ್, 3)**ಸೈಯದ್ ಸೈಘುಲ್ಲಾ** ಬಿನ ಲೀಟ್ ಸೈಯದ್ ಮಕ್ಷೂಲ್, 4) **ಸೈಯದ್ ಸಾದಿಕ** ಾ ಲೇಟ್ ಸೆಯರ್ ಮಕ್ಕೂಲ್ ಅರ್ಜಿರಾರರುಗಳ ವಿಳಾಸ : ಜನತಾ ಕಾಲೋನಿ. ಹರಿಹರಮರ ಗಾಮ ಕಸಬಾ ಹೋಬಳಿ, ಕೃಷ್ಣರಾಜಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ. –ವಿರುದ್ಧ– ುದುರುದಾರರು : ತಹಶೀಲ್ದಾರ್**ರವರು,** ಕೃಷ್ಣರಾಜಪೇಟ

1ನೇ ಅರ್ಜಿದಾರರ ಗಂಡನಾದ ಮತು 2 ರಿಂದ 4ನೇ ಅರ್ಜಿದಾರರುಗಳ ತಂದೆಯಾದ ಮೃತ ಮಕ್ಟೂಲ್ ಬಿನ್ ಲೇಟ್ ಸೈಯದ್ ಫಿರ್ ಸಾಬ್ ರವರು ದಿನಾಂಕ: 03–11–2022 ರಂದು ಮಂಡ ಕ್ಲಿ, ಕೃಷ್ಣರಾಜಪೇಟೆ ತಾಲ್ಲೂಕು, ಕಸಬಾ ಹೋಬಳಿ ಬರ ಗಾಮದಲ್ಲಿ ಮರಣ ಹೊಂದಿದ್ದು, ಸಂಬಂಧ 4ನೇ ಅರ್ಜಿದಾರರು ತಮ್ಮ ತಂದೆಯ ಮರಣ ಪ್ರಮಾಣ ಪತ್ರವನ್ನು ಕೋರಿ ಎದುರುದಾರರಲ್ಲೆ ಅರ್ಜಿ ಸಲ್ಲಿಸಿದ್ದು, ಸದರಿಯರವರ ಮರಣ ದಿನಾಂಕದ ಬಗ್ಗೆ ಯಾರಿಗಾದರೂ ತಂಟೆ–ತಕರಾರು ಇದ್ದಲ್ಲಿ ಅವರು ದಿನಾಂಕ: 06–02–2026 ರಂದು ಬೆಳಿಗ್ಗೆ 11 ಗಂಟೆಗೆ ಸದರಿ ನ್ಯಾಯಾಲಯದಲ್ಲಿ ಖುದ್ದಾಗಿ ಅಥವಾ ವಕೀಲರ ಿ ಹಾಜರಾಗಲು ತಿಳಿಸಲಾಗಿದೆ. ತಪಿದ್ಯ ಮೂಲಕ ಯಾವುದೇ ತಕರಾರು ಇಲ್ಲವೆಂದು ಏಕಪಕ್ರೀಂ ರ್ಣಯಿಸಲಾಗುವುದು ಎಂದು ತಿಳಿಸಲಾಗಿದೆ

ನ್ಯಾಯಾಲಯದ ಆದೇಶದ ಮೇರೆಗೆ ಸಹಿ/- ಶಿರಸ್ತೇದಾರರು, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸ್ ನ್ಯಾಯಾಲಯ, ಕೃಷ್ಣರಾಜಪೇಟೆ. ಅರ್ಜಿದಾರರ ಪರ ವಕೀಲರು,

<mark>ಎಂ.ಎನ್.ಅನ್ನೇಶ್,</mark> ವಕೀಲರು, ಕೃಷ್ಟರಾಜಪೇಟೆ ಮಾನ್ಯ ಎರಡನೇ ಅಪರ ಸಿವಿಲ್

ನ್ಯಾಯಾಧೀಶರವರ ನ್ಯಾಯಾಲಯ

ಮತ್ತು ಜೆ.ಎಂ.ಎಫ್.ಸಿ, ಮಂಡ್ಯ

ಅಸಲು ದಾವಾ: 298/2025 ವಾದಿ: ವಸಂತ್ಕಮಾರ್ ಎನ್. ಎಂ. ಬಿನ್ ಮೊಳ್ಳೇಗೌಡ, ವಯಸ್ಸು 35 ವರ್ಷ ನಾಯಕನಹಳಿ ಗಾಮ. ಬಸರಾಳು ಹೋಬಳಿ ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ.

:: ವಿರುದ :: ಪ್ರತಿವಾದಿಗಳು: ಹೇಮಂತ್ಗೌಡ @ ಹುಚ್ಛೇಗೌಡ ನ್ ಮರೀಗೌಡ, ವಯಸ್ಸು ಸುಮಾರು 48 ವರ್ಷ, ನಾಯಕನಹಳ್ಳಿ ಗ್ರಾಮ, ಬಸರಾಳು ಹೋಬಳಿ, ಮಂಡ್ನ ತಾಲೂಕು, ಮಂಡ್ನ ಜಿಲೆ ಹಾಲಿವಾಸ: ಮಂಗನಹಳ್ಳಿ ಕೆಂಗೇರಿ ಹೋಬಳಿ ಬೆಂಗಳೂರು ದಕ್ಷಿಣ ತಾಲ್ಲೂಕು

ಪತ್ರಿಕಾ ಪ್ರಕಟಣೆ

ಸಾದಿಯು ಸದರಿ ಮೇಲ್ಕಂಡ ದಾವೆಯನ್ನು ಸ್ರಿತಿವಾದಿಯ ವಿರುದ್ಧ ಭಾಗಾಂಶ ಮತ್ತು ಪ್ರತಿವಾದಿಯ ವಿರುದ್ಧ ಭಾಗಾಂಶ ಮತ್ತು ಪ್ರತ್ಯೇಕ ಸ್ವಾಧೀನತೆ ಕೋರಿ ಮೇಲ್ನಂಡ ಯಾಲಯದಲಿ ದಾವೆಯನ್ನು ಸಲಿಸಿರುತ್ತಾರೆ ಪ್ರತಿವಾದಿಯಾದ ನಿಮಗೆ ಮೇಲ್ಕರೆಡ ನ್ಯಾಯಾಲಯದ ನೋಟಿಸ್/ಸಮನ್ ಹಾಗೂ ನೋಂದಣಿ ಅಂಚೆ ಕಳುಹಿಸಿದು. ಸದರಿ ನೋಟಿಸ್/ಸಮನ್ಸ್ ಜಾರಿಯಾಗಿರುವುದಿಲ್ಲ ಪ್ರಸ್ತುತ ದಾವೆಯು ನಿಮ್ಮ ಹಾಜರಾತಿಗಾಗಿ ದಿವಾಂಕ: 04-02-2026 ರಂದು ಬೆಳಿಗೆ 11.00 ಗಂಟೆಗೆ ಇದ್ದು, ಮೇಲ್ಕಂಡ ಘನ ನ್ಯಾಯಾಲಯದಲ್ಲಿ ನೀವು ಖುದ್ಧಾಗಿ ್ ವಕೀಲರ ` ಮೂಲಕವಾಗಲಿ ಮೇಲ್ಯಂಡ ಫನ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಸತಕ್ಕದ್ದು ಇಲ್ಲದಿದ್ದಲ್ಲಿ ನಿಮ್ಮ ಗೈರು ಹಾಜರಿಯಲ್ಲಿ ಪ್ರಕರಣವನ್ನು ನಿಮ್ಮ ವಿರುದ್ಧ ಏಕಪಕೀಯವಾಗಿ ಮುಂದುವರೆಸಲಾಗುವುದ ದಿನಾಂಕ: 24.12.2025ರಂದು ನ್ಯಾಯಾಲಯಾ

ಸಹಿ ಹಾಗೂ ನ್ಯಾಯಾಲಯದ ಮುದ್ರೆಯೊಂದಿಗೆ ನೀಡಲಾಗಿದೆ ನಾ.ಯಾಲಯದ ಆದೇಶದ ಮೇರೆಗೆ ಸಹಿ/–ಶಿರಸೇದಾರರು

ಮಾನ್ಯ ಎರಡನೇ ಅಪರ ಸಿವಿಲ್ ನ್ಯಾಯಾಧೀಶರವರ ನ್ಯಾಯಾಲಯ ಮತು ಜೆ.ಎಂ.ಎಫ್.ಸಿ, ಮಂಡ್ತ ವಾದಿ ಪರ ವಕೀಲರು **ಎಸ್. ಪಾಪಣ್ಣ,** ವಕೀಲರು, ಮಂಡ್ತ

ಜೆ.ಎಂ.ಎಫ್.ಸಿ. ರವರ ನ್ಯಾಯಾಲಯ, ಕೃಷ್ಣರಾಜಪೇಟೆ. ಂಲ್ನನವಿದಾರರು :ಅಭಿನಂದನ್ ಜಿ. ಬಿನ್ ಯು.ಆರ

ಟೋಪಾಲರಾವ್, ಮನೆ.ನಂ. 2018, ದುರ್ಗಾಬವಾ ರ್ಕಲ್, ಕೃಷ್ಣರಾಜಪೇಟೆ ಟೌನ್, ಕೃಷ್ಣರಾಜಪೇಟೆ ತಾಲ್ಲೂಕು ುದ್ಯ ಜಿಲ್ಲೆ, ∹ವಿರುದ್ಧ;– ನಿಮರುದಾರರು :1) ಮಹದೇವಮ ಮತ್ತು ಇತರರು ವಿಯರುಣರಿಯ 1) ಮಹುದೇವಮ್ಮ ಮತ್ತು ಇತರಿಯ ಆರ್[(ಸಿ). ಶಿವಮ್ಮ ಬಿನ್ ಸಿದ್ದಶೆಟ್ಟಿ (ಬಿನ್ ಮಹದೇವಮ್ಮ ಬನ್ನೂರು ಗ್ರಾಮ ಮತ್ತು ಮೋಸ್ಕ್, ಬನ್ನೂರು ಹೋಬಳ ಟಿ.ನರಸೀಮರ ತಾಲ್ಲೂಕು, ಮೈಸೂರು ಜಿಲ್ಲೆ - 571101 ಆರ್[(ಡಿ). ಗಾಯಿತ್ತಿ ಬಿನ್ ಸಿದ್ದಶೆಟ್ಟಿ (ಬಿನ್ ಮಹದೇವಮ್ಮ ಂರಿಸಾವೆ ಗ್ರಾಮ ಮತ್ತು ಪೋಸ್ಟ್, ಚನ್ನರಾಯಪಟ್ಟ

ಶಾಲ್ಲೂಕು, ಹಾಸನ ಜಿಲ್ಲೆ. ಪತ್ರಿಕಾ ಪ್ರಕಟಣೆ ಘನ ನ್ಯಾಯಾಲಯದಲ್ಲಿ ಮೇಲ್ಮನವಿದಾರರ ಸೂಳುವುದೇನೆಂದರೆ, ಈ ಮೇಲ್ಕಂಗ ಮಾನ್ಯ ಘನ ನ್ಯಾಯಾರರ ಶ್ರರ್ಥಿಸಿಕೊಳ್ಳುವುದೇನೆಂದರೆ, ಶೀಲ್ನನವಿಯಲ್ಲಿನ ಮೇಲ್ನನವಿ ಈ ಮೇಲ್ಕಂ ವಿದಾರರು ಎದುರುದಾರ ವಿರುದ್ಧ ಆರ್.ಎ. ಸಂಖ್ಯೆ : 44/2012ರ ರೀತ್ಯಾ ಮೇಲ್ಮನವಿ ಸಲ್ಲಿಸಿದ್ದು, ಸದರಿ ಮೇಲ್ಪನವಿಯು ದಿನಾಂಕ: 12–01– 2026ಕ್ಕೆ ನಿಗಧಿಯಾಗಿರುತ್ತದೆ. ಸದರಿ ಮೇಲ್ಮನವಿಯ 1ನೇ ದುರುದಾರರು ಮರಣ ಹೊಂದಿದ್ದು, ಾರಸುದಾರರನ್ನು ಸದರಿ ಮೇಲ್ಮನವಿಗೆ ರ್ಣರ್ಪಡೆ ಮಾಡಿದ್ದು, ಈ ಮೇಲ್ರಂಡ ಆರ್[(ಸಿ) ಶಿವಮ ಬಿನ್ ಸಿದ್ದಶೆಟ್ಟಿ (ಬಿನ್ ಮಹದೇವಮ್ಮ) ಮತ್ತು ಆರ್.l(ಡಿ) ಗಾಯಿತ್ರಿ ಬಿನ್ ಸಿದ್ದಶೆಟ್ಟಿ (ಬಿನ್ ಮಹದೇವಮ್ಮ) ರವರುಗಳಿ? ಸಾನ ನಾಯಾಲಯದಿಂದ ಹಲವಾರು ಬಾರಿ ನೋಟೀಸ ್ಗೆ ಹಾಗೂ ನೊಂದಣಿ ಅಂಚೆ ಮೂಲಕವೂ ಸಹ ಸಮನ್ಸ್ ನೀಡಿದ್ದು, ಸದರಿಯವರುಗಳಿಗೆ ಸಮನ್ಸ್ ಜಾರಿ ಆಗಿರುವುದಿಲ್ಲ. ಆದ ಕಾರಣ ಈಗ ದಿನಪತ್ರಿಕೆಯ ಮೂಲಕ ಭಕಟಣೆಯನ್ನು ಸದರಿ ಆರ್[(ಸಿ)ಶಿವಮ್ಮ ಬಿನ್ ಸಿದ್ದಶೆಟ ಬಿನ್ ಮಹದೇವಮ್ಮ) ಮತ್ತು ಆರ್.[(ಡಿ). ಗಾಯಿತ್ರಿ ಬಿನ ದಕ್ಕೇ (ಇನ್ ವಹದೇವನ್) ಗವಗುಗಳಿಗೆ ನೋಟೀಸ್

ನ್ಯಾಯಾಲಯದ ಆದೇಶದ ಮೇರೆಗೆ ಸಹಿ/- ಶಿರಸೇದಾರರು. ಹಿರಿಯ ಸಿವಿಲ್ ನ್ಯಾಯಾದೀಶರು ಮತ್ತು ಜಿಎಂಎಫ್೩ ನ್ಯಾಯಾಲಯ, ಕೃಷ್ಣರಾಜಪೇಟೆ. ರರ ಪರ ವಕೀಲರು **ಿ ಅಭಿಷೇಕ್**, ರಂಗೇನಹಳ್ಳಿ, ವಕೀಲರು, ಹಾಸನ.

ಗೌರವಾನಿತ ಮಾನ್ಯ ಪ್ರಧಾನ ಹಿರಿಯ ಶ್ರೇಣಿ ಮತ್ತು ಸಿಜೆಎಂ ನ್ಯಾಯಾಲಯ, ಮಂಡ್ನ ಪಿ ಆಂಡ್ ಎಸ್.ಸಿ ಸಂಖ್ಯೆ:22/2025 **∍**ರ್ಜಿದಾರರುಗಳು : 1) ವರುಣ್ ರಮೇಶ್ ಎನ್ ಬಿನ

ಲೇಟ್ ರಮೇಶ್ ಎಂ.ಎನ್, ವಯಸ್ಸು ಸುಮಾರು 20 ವರ್ಷಗಳು, ಆಧಾರ್ ನಂ.8417 4751 4661. 2) ಕು: ಚಿನಯಿ ರಮೇಶ್ ಎನ್ ಬಿನ್ ಲೇಟ್ ರಮೇಶ್ ಎಂ.ಎನ್. ವಯಸು ಸುಮಾರು 18 ವರ್ಷಗಳು. ಇಬರೂ ಅರ್ಜಿದಾರರುಗಳ ವಾಸ: ನಂ.315, ವಿಜಯಾಬ್ವಾಂಕ್ ಹಿಂಭಾಗ, ಚಿಕ್ಕಮಂಡ್ಯ, ಗೋಪಾಲಪುರ, ಮಂಡ್ಯ ತಾಲ್ಲೋಕು-571 402 . - ವಿರುದ್ಧ -

ಾದುರುದಾರರು : ಯಾರೂ ಇಲ್ಲ ಪತ್ರಿಕಾ ಪ್ರಕಟಣೆ

ಮೇಲ್ಕಂಡ ಅರ್ಜಿಯನ್ನು ಹಿಂದೂ ವಾರಸಾ ಕಾಯಿದೆ ಕಲಂ 372 ರನಯ ಸಲ್ಲಿಸಿ ಅರ್ಜಿದಾರರೇ ದಿವಂಗತ ಎಂ.ಎನ್.ರಮೇಶ ಬಿನ್ ಲೇಟ್ ಮುತ್ತಯ್ಯ ಹಾಗೂ ಅವರ ಪತ್ರಿ ಶ್ರೀಮತಿ ತ್ರಿವೇಣಿ ಸಿ.ವಿ. ಕೋಂ ಲೇಟ್ ಎಂ.ಎನ್ ರಮೇಶ್ ರವರುಗಳ ಮಕ್ಕಳುಗಳಾದ ಮೇಲ್ಕಂಡ ಅರ್ಜಿದಾರರುಗಳು ಮೃತರ^{*} ವಾರಸುದಾರರೆಂದ ಘೋಷಿಸಿ ಸಕಷನ್ ಸರ್ಟಿಫಿಕೇಟನ್ನು ನೀಡುವಂತೆಯು ಮೃತರು ತಮ್ಮ ಜೀವಿತಾವಧಿಯಲ್ಲಿ ಮಾಡಿಸಿದ್ದ ಷೆಡ್ಯೂಲ್ ಕ್ಷೇವ ವಿಮ್ಯಾ ಪಾಲಿಸಿಗಳ ವೊತ್ತವನ್ನು ಪಡೆದುಕೊಳ್ಳು ಅನುಮತಿಸಬೇಕೆಂದು ಕೋರಿರುತಾರೆ. ಈ ಸಂಬಂದ ಯಾರಿಗಾದರೂ ಆಸಕ್ತಿ ಇದ್ದಲ್ಲಿ ಅಂತಹವರು ಮೇಲ್ಲಂ ನ್ನಾಯಾಲಯದ ಮುಂದೆ ದಿನಾಂಕ : 29-01-2026 ರಂದು ವೈಯಕ್ತಿಕವಾಗಿಯಾಗಲೀ ಅಥವಾ ಅವರ ವಕೀಲಾ ಮೂಲಕವಾಗಲಿ ಹಾಜರಾಗಿ ತಮ್ಮ ತಕರಾರನ್ನು ಸಲ್ಲಿಸಿ ಪ್ರಕರಣದಲ್ಲಿ ಭಾಗಿಯಾಗಬಹುದಾಗಿದೆ. ಇಲ್ಲವಾದೇ ಯಾರೂ ಇಲವೆಂದು ತೆಗೆದುಕೊಂಡು ಮುಂದಿ ನಡಾವಳಿಗಳನ್ನು ನಡೆಸಲಾಗುತ್ತದೆ. ಪೆಡ್ನೂಲ್

ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಗಳಾದ (1 ಪಾಲಿಸಿ ನಂ. 727346858 ದಿನಾಂಕ : 14.03.201 (2) ಪಾಲಿಸಿ ನಂ. 613153177 , ದಿನಾಂಕ 05.02.2010 (3) ಪಾಲಿಸಿ ನಂ.721926901 ದಿನಾಂಕ 5.01.2008 (4) ಪಾಲಿಸಿ ನಂ. 722049909 ದಿನಾಂಕ 15.10.2010 (5) ಪಾಲಿಸಿ ನಂ.722196299 ದಿನಾಂಕ 28.12.2013, (6) ಪಾಲಿಸಿ ನಂ. 612954724 ದಿನಾರ 15.05.2006, (7) ಪಾಲಿಸಿ ನಂ.612804003 ನಿನಾಂಕ : 28.08.2003. ರೂ.1,00,000/- (8 ಪಾಲಿಸಿ ನಂ.721857986 ದಿನಾಂಕ : 28.10.2003 ಈ ಪ್ರಕಟಣೆಯನ್ನು ನನ್ನ ಹಸ್ತಾಕ್ಷರದೊಡನೆ ನ್ಯಾಯಾಲಯದ ಮುದ್ದೆಯೊಂದಿಗೆ ಈ ದಿನ ದಿನಾಂಕ

24,12,2025 ರಂದು ನೀಡಲಾಗಿದೆ. ನ್ನಾಯಾಲಯ ಆದೇಶದ ಮೇರೆಗೆ ಶಿರಸೇದಾರರು(ಆಡಳಿತ)ಮಾನ್ತ ಪ್ರಧಾನ ಹಿರಿಯ ಶ್ರೇಣ ಮತ್ತು ಸಿ.ಜೆ.ಎಂ ನ್ಯಾಯಾಲಯ, ಮಂಡ್ಯ ಕರ್ಜಿದಾರರ ಪರ ವಕೀಲರು : (ಡಿ.ಎಂ.ಮಹೇಶ

Mindteck,

ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್

ಹೊಸೂರು ಮುಖ್ಯ ರಸ್ತೆ, ಬೊಮ್ಮನಹಳ್ಳಿ ಬೆಂಗಳೂರು-560068

ದೂರವಾಣಿ: 080 4154 8000 | ಇಮೇಲ್: info@mindteck.com,

ವೆಬ್ ಸೈಟ್: www.mindteck.com

ಷೇರುದಾರರಿಗೆ ಸೂಚನೆ

ಭೌತಿಕ ರೂಪದಲ್ಲಿರುವ ಷೇರುಗಳ ಮರು-ಠೇವಣಿ

(Re-Lodgement) ಮನವಿಗಳಿಗಾಗಿ ಸ್ಪೆಷಲ್ ವಿಂಡೊ

SEBI/HO/MIRSD/MIRSD-PoD/P/CIR/2025/97 ದಿನಾಂಕ: ಜುಲೈ 02, 2025 ಸೆಬಿ

ಸುತ್ತೋಲೆ ಪ್ರಕಾರ ಯಾರೆಲ್ಲ ಷೇರುದಾರರು ಗಡುವಿನ ದಿನಾಂಕ ಏಪ್ರಿಲ್ 01, 2019 ಕೈ

ಮುಂಚೆ ತಮ ಬೌತಿಕ ರೂಪದಲಿರುವ ಷೇರುಗಳ ವರ್ಗಾವಣೆಗಾಗಿ ವರ್ಗಾವಣೆ ಪತ್ರಗಳನ್ನು

ಠೇವಣಿ ಮಾಡಿದ್ದರೋ ಮತ್ತು ದಾಖಲೆಗಳ/ಪ್ರಕ್ರಿಯೆಗಳ/ಅಥವಾ ಅನ್ಯ ಕೊರತೆಗಳಿಂದಾಗಿ

ಒಂದೊಮ್ಮೆ ಅಂತಹ ಮನವಿಗಳು ತಿರಸ್ಕೃತಗೊಂಡಿದ್ದರೆ/ವಾಪಸಾಗಿದ್ದರೆ/ಅಥವಾ

ಪರಿಗಣಿಸಲ್ಪಟ್ಟರದಿದ್ದರೆ; ಮತ್ತು ಮರು–ಮನವಿಗೆಳನ್ನು ಅಂತಿಮ ದಿನಾಂಕ ಮಾರ್ಚ್ 31,

2021 ಕ್ಕೆ ಮೊದಲು ಸಲ್ಲಿಸಿರದಿದ್ದರೆ ಅಂತಹ ಷೇರುದಾರರಿಗೆ ಠೇವಣಿ ಮಾಡಲು ಈಗ ಜುಲೈ

07, 2025 ರಿಂದ ಜನವರಿ 06, 2026 ವರೆಗೆ ಮತ್ತೊಮ್ಮೆ ಆರು ತಿಂಗಳ ಕಾಲಾವಕಾಶ

ಈ ಸೆಷಲ್ ವಿಂಡೊ ಅವಧಿಯಲ್ಲಿ ವರ್ಗಾವಣೆಗಾಗಿ ಮತ್ತೆ ಠೇವಣಿ ಮಾಡಲಾದ ಷೇರುಗಳನ್ನು

ಡೀಮ್ಯಾಟ್ ವಿಧಾನದಲ್ಲಿ ಮಾತ್ರವೇ ನೀಡಲಾಗುವುದು. ವಿಧ್ಯುಕ್ತ ಪ್ರಕ್ರಿಯೆಗಳ ಪ್ರಕಾರವೇ

ಈ ಸಂಬಂಧವಾಗಿ, ಸಂಬಂಧಪಟ್ಟ ಷೇರುದಾರರು ಕಂಪನಿಯ ಆರ್ಟಿಎ, ಎಂಯುಎಫ್ಜಿ

ಇನ್ಟೈಂ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸಿ-101, 247 ಪಾರ್ಕ್, 1ನೇ ಮಹಡಿ,

ಎಲ್.ಬಿ.ಎಸ್. ಮಾರ್ಗ್, ವಿಖ್ಯೋಲಿ (ವೆಸ್), ಮುಂಬೈ-400083, ಟೆಲಿ. ನಂ: 022

ಜಿಲ್ಲಾ ಆರೋಗ್ಯ ಮತ್ತು ಕುಟುಂಬ

ಕಲ್ಕಾಣಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ.

ದೂ: ಸಂ: 08194-235464 ಇ-ಮೇಲ್: dhochitradurga@gmail.com

ಮರು ಟೆಂಡರ್ ಪ್ರಕಟಣೆ-2ನೇ ಕರೆ

(ಇ–ಪ್ರಕ್ಯೂರ್ಮೆಂಟ್ ಮೂಲಕ ಮಾತ್ರ)

2025-26 ನೇ ಸಾಲಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಆರೋಗ್ಯ ಕೇಂದ್ರಗಳಲ್ಲಿ

|ಲಭ್ಯವಿರುವ ಆಂಬುಲೆನ್ಸ್ ವಾಹನಗಳನ್ನು ಮತ್ತು ಇತರೆ ಮಾದರಿಯ ವಾಹನಗಳನ್ನು

ಚಲಿಸಲು ಒಟ್ಟು 35 ವಾಹನ ಚಾಲಕರ ಹುದ್ದೆಗಳ ಸೇವೆಯನ್ನು ಕಾರ್ಮಿಕ ಇಲಾಖೆಯಲ್ಲಿ

ನೊಂದಣಿ ಆಗಿರುವ ಹೊರ ಸಂಪನ್ನೂಲ ಸಂಸ್ಥೆಗಳಿಂದ ಕರ್ನಾಟಕ ಸಾರ್ವಜನಿಕ

ಸಂಗಹಣೆ ಪಾರದರ್ಶಕ ಅಧಿನಿಯಮ–1999 ಮತ್ತು ನಂತರದ ತಿದ್ದುಪಡಿ ಆದೇಶಗಳ

ಅನ್ವಯ ಸ್ಪರ್ಧಾತ್ಮಕ ಟೆಂಡರ್ಗಳನ್ನು "ಇ– ಪ್ರಕ್ಯೂರ್ಮೆಂಟ್" ಮೂಲಕ "ದ್ವಿ–ಲಕೋಟೆ

ಪದ್ಧತಿಯಲ್ಲಿ" ಟೆಂಡರ್ ಆಹ್ಲಾನಿಸಲಾಗಿದೆ. ಟೆಂಡರ್ಗೆ ಇಟ್ಟ ಅಂದಾಜು ಮೊತ್ತ

ರೂ–76,00,000/– ಟೆಂಡರ್ ಸಂಖ್ಯೆ:–DHFWS/2025-26/SE1684/CALL-2

ಟೆಂಡರ್ ಹೆಸರು:–Procurement of 35 Ambulance & other vehicle

Driver's service for various Health Institutions working under

Dist. Health & F.W. officer, chitradurga in chitradurga District

ಇಎಂಡಿ ಮೊತ್:-1,80,000/- ಸಂಪೂರ್ಣ ವಿವರಗಳನ್ನು ಮತ್ತು ಟೆಂಡರ್ ಅರ್ಜಿಗಳನ್ನು

ಇ–ಪ್ರಕ್ಯೂಮೆಂಂಟ್ ವೆಬ್ ಸೈಟ್ htts://kppp.karnataka.gov.inನಲ್ಲಿ

ಪಡೆಯಬಹುದು. ಟೆಂಡರ್ ಪಾರಂ ಬೆಲೆ & ಇಎಂಡಿ ಮೊತ್ತಗಳನ್ನು ಇ– ಪ್ರಕ್ಯೂಮೆಂಟ್

(1) ಖಾಲಿ ಟೆಂಡರ್ ಅರ್ಜಿಗಳು ಇ–ಪ್ರೊಕ್ಕೂರ್ಮೆಂಟ್ ಪೋರ್ಟ್ ನಲ್ಲಿ ಡೌನ್ ಲೋಡ್

(2) ಭರ್ತಿ ಮಾಡಿದ ಟೆಂಡರ್ಗಳನ್ನು ಇ–ಪ್ರೊಕ್ಸೂರ್ಮೆಂಟ್ ಪೋರ್ಟ್ಲ್ಲಿ ಅಪ್

ಲೋಡ್ ಮಾಡುವ ಕೊನೆಯ ದಿನಾಂಕ:-06.01.2026 ರಂದು 17.00 ಗಂಟೆಯವರೆಗೆ

(3) ಭರ್ತಿ ಮಾಡಿದ ಟೆಂಡರ್ಗಳ ತಾಂತ್ರಿಕ ಬಿಡ್ ತೆರೆಯುವ ದ:-07.01.2026

ರಂದು 5.01 ಗಂಟೆ ನಂತರ (4) ಭರ್ತಿ ಮಾಡಿದ ಟೆಂಡರ್ನ ಆರ್ಥಿಕ ಬಿಡ್

ಟೆಂಡರ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮೇಲ್ಕಂಡ ಕಚೇರಿಯಲ್ಲಿ ಮತ್ತು ವೆಬ್ ಸೈಟ್

|ತೆರೆಯುವ ದಿನಾಂಕ:-08.01.2026 ರಂದು 11.00 ಗಂಟೆ ನಂತರ

htts://kppp.karnataka.gov.inನಲ್ಲಿ ಪಡೆಯಬಹುದು

ಪೋರ್ಟಲ್ ನಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ಮಾಡುವ ಪ್ರಾರಂಭದ ದಿನಾಂಕ:-22.12.2025

ಮೈಂಡ್ಟೆಕ್ (ಇಂಡಿಯಾ) ಲಿಮಿಟೆಡ್ ಪರವಾಗಿ

ಸತ್ಯ ರಾಜ ಜಿ. ಎವಿಪಿ–ಲೀಗಲ್ ಮತ್ತು ಕಂಪನಿ ಸೆಕ್ರೆಟರಿ

ಜಿಲ್ಲಾ ಪಂಚಾಯತ್, ಚಿತ್ರದುರ್ಗ.

ಅಂತಹ ವರ್ಗಾವಣೆ-ಸಹಿತ-ಡೀಮ್ಯಾಟ್ ಮನವಿಗಳನ್ನು ಪರಿಗಣಿಸಲಾಗುವುದು.

49186000-79 ಇವರ ಮೂಲಕ ತಮ್ಮ ಮನವಿಗಳನ್ನು ಮರು-ಸಲ್ಲಿಸಬಹುದು.

ಇಮೇಲ್: investor.helpdesk@in.mpms.mufg.com

ದಿನಾಂಕ: ಡಿಸೆಂಬರ್ 24, 2025

(CIN:L30007KA1991PLC039702) : ಎ.ಎಂ.ಆರ್. ಟೆಕ್ ಪಾರ್ಕ್, ಬ್ಲಾಕ್ 1, 3ನೇ ಮಹಡಿ, #664, 23/24,

ಮಾನ್ಯ ಗೌರವಾಸ್ಟಿತ ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತ ಜೆ.ಎಂ.ಎಫ್.ಸಿ. ನೆಲಮಂಗಲ ಸಿ.ಮಿಸ್. ಸಂಖ್ಯೆ 487/2025 ್ಳಾ ರರು : ಶ್ರೀಮತಿ. ಶಾರದಮ್ಮ ಮತ್ತು ಇನ್ನೊಬ್ಬರು –ಪಿರುದ್ಧ– ಸಾರರು : ಶ್ರೀ. ತಹಶೀಲ್ದಾರ್ ನೆಲಮಂಗಲ

ಚಿಕ್ಕಹುಜ್ಞಯ್ಯ ಅಲಯಾಸ್ ಹುಜ್ಞಯ್ಯ ರವರು ದಿನಾಂಕ: 15/೦೬ ನೆಂದು ಚಿ. ಬೇಗೂರು ಗ್ರಾಮ, ಕಸಬಾ ಹೋಬಳ. ಸೇನ್ ನೆಂಗಳೂರು ಗ್ರಾಮ ನೆಂಗಳೂರು ಗ್ರಾಮ ರಂದು ಡ. ಶೇಗೂರು ಗ್ರಾಮ, ಕನಡಾ ಹೋಶಾಃ, ನೆಂದುರಾಗಲ ತಾಲಬಹಿತಿ, ಬೆಂಗತೂರು ಗ್ರಾಮಾಂತರ ಪಲ್ಲಿ. ಇಲ್ಲ ಮರ್ಗ ಹೊಂದಿದ್ದು ಮರಣ ನಿನಾಂಕವನ್ನು ನೊಂದಣೆ ಮಾಡಿಕೊಂಡು ಮರಣ ಪ್ರವಣಾ ಪತ್ರವನ್ನು ಮಾಡಿಕೊಡಲು ಆದೇಶ ಕೂರಿ ಮೇಲ್ವಂಡ ಮಾನ್ಯ ಗೌರವಾನ್ಗಿತ ತ್ಯಾಯಾಲಯದ್ದೇ ರಾಜಲು ಮಾಡಿದ್ದು ಇದ್ದೇ ಹಿತಾಕಕ್ಷಣಾರು ಯಾರಾದರೂ ಇದ್ದರೆ ತಮ್ಮ ಆಕ್ಷೇಪಣೆಗಳನ್ನು ಸಕ್ಷಣಲು ಇಷ್ಟಿಸಿದಲ್ಲ ನೀನಾಂಕ: 16/02/2026 ರಂದು ಮಾನ್ಯ ಸ್ಥಾಯಾಲಯಕ್ಕೆ ಖುಷ್ಟಾಗಿ ಈ ಅಥವಾ ವಕೀಲರ ಮೂಲಕ ಆಕ್ಷೇಪಗಳನ್ನು ಸಕ್ಷಣವೆಯಲ್ಲಿ ಖುಷ್ಟಾಗಿ ಹೋದರೆ ಏಕಪ್ರಕ್ಷಯವಾಗಿ ಪ್ರಶೇಶನನ್ನು ತಿರ್ಮಾನಿ ಸಂಶಾರಕಾಗುತ್ತಿದು. ದಿನಾಂಕ: 19/12/2026 ರಂದು ಸ್ಥಾಯಾಲಯದ ಆದೇಶದಂತೆ ಈ ಮೂಲಕ ಸ್ಥಾಯಾಲಯದ ಮೊಹಲಿನಿಂದಿಗೆ ನೀರವಾಗಿ ಮೊತ್ತು ಸ್ಥಾಯಾಲಯದ ಮೊತ್ತರೆ ಎಂ.ಎಫ್.ಸಿ. ನೆಲಮಂಗಲ ಕ್ಷಿಕೆ. ಮರುಗೌಡ ಎಸ್.ಪಿ. ವಕೀಲಯಗಳಿದೆ. ಕ್ಷಿಕೆ. ಮರುಗೌಡ ಎಸ್.ಪಿ. ವಕೀಲರ್ಗೆ, ಸೊಂಡಕೊಣ್ಣ ಮುಖ್ಯರಗೆ, 16 ಮುಖ್ಯರಕ್ಕೆ ಪೊಲ್ಡದಲ್ಲಿನ ಸೊಂಡಕೊಣ್ಣ ಮುಖ್ಯರಗೆ, 16 ಮುಖ್ಯರಕ್ಕೆ ಪೊಲ್ಡದಲ್ಲಿನ ಸೊಂಡಕೊಣ್ಣ ಮುಖ್ಯರಗೆ,

ಗೌರವಾನಿತ 2ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತು ಜೆ.ಎಂ.ಎಫ್.ಸಿ ಬಂಗಾರಪೇಟೆ ಮೂಲ ದಾವೆ ಸಂಖ್ಯೆ :70/2025. ವಾದಿಗಳು : ಶ್ರೀಮತಿ ಲಕ್ಷ್ಮಮ್ನ

ಪ್ರತಿವಾದಿಗಳು: ಶಿವಕುಮಾರ್. ಕೆ ಮತ್ತು ಮತ್ತೊಬ್ಬರು. ಪ್ರತಿವಾದಿ ಸಂಖ್ಯೆ: 1 ಮತ್ತು 2: 1) ಶಿವಕುಮಾರ್.ಕೆ ಬಿನ್ ಕೃಷ್ಣಪ್ಪ, ವಯಸ್ತು ಸುಮಾರು ವರ್ಷ. ವಾಸ: ಮನೆ ನಂ.1771, ಕೆ.ಹೆಚ್.ಬಿ. ಕಾಲೋನಿ, ಶಾಂತಿನಗರ, ಬಂಗಾರಪೇಟೆ ಟೌನ್. ಹಾಲಿ ವಾಸ : ಮನೆ ನಂ.ಇ-1554 1ನೇ ಹಂತ, 9ನೇ ಮುಖ ರಸೆ, 11ನೇ ಅಡರಸೆ, ಶ್ರೀರಾಮಪರ ಮೈಸೂರು-570021. 2) ಗಂಗಾಧರ ಹೆಚ್.ವಿ ಬಿನ್ ವೆಂಕಟಪ ವಯಸು ಸುಮಾರು 41 ವರ್ಷ, ವಾಸ: ಹೊಗಳಗೆರೆ ಗ್ಯಾಪ

ಕೋಲಾರ ಜಿಲ್ಲೆ - 563138 ಕ್ರಮಾದೇಶ 5 ನಿಯಮ 20 ಸಿ.ಪಿ.ಸಿ. ಅಡಿಯಲಿ ಪ್ರತಿವಾದಿ ಸಂಖ್ಯೆ .1 ಮತ್ತು 2 ರವರ ಹಾಜರಾತಿಗಾಗಿ

ಮತ್ತು ಅಂಚೆ, ಯಲ್ಲೂರು ಹೋಬಳಿ, ಶ್ರೀನಿವಾಸಹುರ ತಾಲ್ಲೂಕ

ಪತ್ರಿಕಾ ಪ್ರಕಟಣೆಗಾಗಿ ನೋಟೀಸು ವಾದಿ ಮೇಲ್ಕಂಡ ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ಹಕ್ಕು ಮತು ಶಾಶತ ನಿರ್ಭೆಂದಕಾಜೆ ಕೋರಿ ಮೂಲದಾವೆ ಸಂಖೆ 70/2025ರಂತೆ ದಾವೆಯನ್ನು ಹೂಡಿದ್ದು, ನಿಮ್ಮ ಹಾಜರಾತಿಗಾ ನ್ಯಾಯಾಲಯದಿಂದ ಮತ್ತು ನೋಂದಾಯಿತ ಅಂಚೆಯ ಮೂಲ ಪಲಿವಾರು ಬಾರಿ ಸಮನ್ ಮತು ನೋಟೀಸ್ಗಳನು ನೀಡಿದು 23.01.2026 ರಂದು ನಿಮ ಹಾಜರಾತಿಗಾಗಿ ನಾಯಾಲಯದು ನಿಗಧಿಪಡಿಸಿದ್ದು, ಆ ದಿನ ಬೆಳಗ್ಗೆ 11:00 ಗಂಟೆಗೆ ತಾವು ಖುದಾ ಅಥವಾ ವಕೀಲರ ಮೂಲಕ ಸದರಿ ನಾ ಯಾಲಯಕೆ ಹಾಜರಾ ನಿಮ್ಮ ತಕರಾರು ಏನಾದರೂ ಇದ್ದಲ್ಲಿ ಸಲ್ಲಿಸತಕ್ಕದ್ದು, ತಪ್ಪಿದ ಪ್ರಕರಣವನ್ನು ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ಏಕಪಕ್ಷೀಯವಾ ತ್ರೀವರ್ಣನಿಸಲಾಗುವುದು ಎಂದು ತಿಳಿಯುವುದು ಈ ನೋಟಿಸನ್ನು ಮಾನ್ಯ ನ್ಯಾಯಾಲಯದ ಆದೇಶದ ಮೇರೆ ದಿನಾಂಕ: 23.12.2025 ರಂದು ನನ್ನ ಸ್ವಹಸ್ತದೊಂದಿಗೆ ಕಛೇರಿಯ

ನ್ಯಾಯಾಲಯದ ಆದೇಶದ ಮೇರೆಗೆ ಶಿರಸ್ತೇದಾರರು, 2ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಬಂಗಾರಪೇಟೆ. ವಾದಿ ಪರ ವಕೀಲರು : ಶ್ರೀ. ಕೆ.ವಿ. ರಮೇಶ್, ವಕೀಲರು

ಮೊಹರು ಸಹಿತ ನೀಡಲಾಗಿದೆ.

ಸಿ.ಮಿಸ್. ಸಂಖ್ಯೆ 473/2025

ಸಾರ್ವಜನಿಕ ಪ್ರಕಟಣೆ ಆರ್ಜನೆಗಳು ಸಂಪ್ರಜನಿಕ ಪ್ರಕಟಣೆ ಅರಸಯ್ಯ ರವರು ದಿನಾಂಕ: ឆ)/೦೨/೫೫ ರಂದು ಡಿ. ಬೇಗೂರು ಗ್ರಾಮ, ಕನೆಣ ಹೋಲಾ, ಸೆಲಮರಗಲ ತಾಲೂಕು, ಬೆಂಗಟೊರು ಗ್ರಾಮಂತರ ಹತ್ತಿ, ಆಫ್ತ ಮರಣ ಹೊಂದಿದ್ದು ಯಾಕ ದಿನಾಂಕವನ್ನು ಸೊಂದಣೆ ಮಾಡಿಕೊಂಡು ಮರಣ ಪ್ರಮಾಣ ಪತ್ರವನ್ನು ಮಾಡಿಕೊಂಡು ಅದೇಶ ಕೊಂಡಿ ಮಿಕಲ್ಪಂಡ ಮಾಡ್ಯ ಗೌರವ್ಯಾತಿಕೆ ಸಾತ್ರಯಾಲಯದಲ್ಲ ದಾಖಲು ಮಾಡಿದ್ದು ಇದಕ್ಕೆ ಹಿತಾನಕ್ರದಾರರು ಮಾಡಿದ್ದು ಇದಕ್ಕೆ ಹಿತಾನಕ್ರದಾರರು ಮಾಡಿದ್ದು ಇದಕ್ಕೆ ಹಿತಾನಕ್ರದಾರರು ಮಾಡಿದ್ದು ಇದಕ್ಕೆ ಹಿತಾನಕ್ರದಾರರು ಮಾಡಿದ್ದಾರೆ ಇದ್ದರೆ ತಮ್ಮ ಆಕ್ಷಣೆಗಳನ್ನು ಸಕ್ತಕ್ಷಗಳ ಮಾಡಿದ್ದಾರೆ ಎಂದು ಸಂಪ್ರಜನಿಗಳನ್ನು ಸಂಪ್ರಜನಿಗಳನ್ ಯಾರಾದರೂ ಇದ್ದರ ತಮ್ಮ ಆಕ್ಷಕಣಣಗಳನ್ನು ಸೃಜ್ವಸಲು ಇಷ್ಟಿಸಿದಲ್ಲ ಸಿನಾರಣೆ: 03/02/2026 ರಂದು ಮಾತ್ಯ ಸ್ಥಾಯಾಲಯಕ್ಕೆ ಖಂದ್ದಾಗಿ ಅಥವಾ ವಕಿಲರ ಮೂಲಕ ಆಕ್ಷಣಗಳನ್ನು ಸ್ಪಷ್ಟಪಹಕರು ಇಲ್ಲದೇ ಹೋದರೆ ಏಕಷ್ಟಕರುವಾಗಿ ಪ್ರಕರಣವನ್ನು ತರ್ಮಾಣ ಸಂಕರಣವುದು, ದಿನಾಂಕ: 19/12/2028 ರಂದು ಸ್ಥಾಯಾಲಯದ ಅದೇಶದಂತೆ ಈ ಮೂಲಕ ಸ್ಥಾಯಾಲಯದ ಮೇತುರಿನೊಂದಿಗೆ ನೀಡಲಾಗಿದೆ. ಮಾತ್ಯ ಸ್ಥಾಯಾಲಯದ ಆದೇಶದ ಮೇರೆಗೆ, ಗೌರವಾತ್ರಿತ ಪ್ರಧಾನ ಸಿವಿಲ್ ಸ್ಥಾಯಾಲಯ ಮತ್ತು ಜೆ.ಎಂ ಎಫ್.ಸಿ. ಸೆಂಮಂಗಲ ಕ್ಷಕರಿ ಸಂಷ್ಠೆ; G857/27, ರಾದಹೀಶ್ ಲೇಹೆಡ್, ಸರ್ಕ ಮುಖ್ಯ ರಸ್ತೆ, 2ನೇ ಅಡ್ಡರಸ್ಕೆ, ಸೊಂಡಕೊತ್ತ ಮುಖ್ಯರಸ್ತೆ, ಸಲಮಂಗಲ ಪಟ್ಟಣ, ನೆಲಮಂಗಲ

ಮಾನ್ಯ 45ನೇ ಅಪರ ಮುಖ್ಯ ಪ್ರಾಯಕ ಪಂಡಾಧಿಕಾರಿಯವರ ಸ್ಥಾಯಾಲಯ ಬೆಂಗಳೂರು
ಶ್ರಿಮಿಶರ್ ಮಿಸ್ ನಂ. 8400/2015
ಇವರ ನಡುವೆ: 1. ಶ್ರೀಮತಿ ಮಿಕ್ ನಂ. 8400/2015
ಇಎರ ನಡುವೆ: 1. ಶ್ರೀಮತಿ ಮಿಕಲಾ.ಮ್, ಕೇಂ. ಲೇಟ್, ಎಂ.ರಾಮಕೃಷ್ಣ ವಯಸ್ಸು 66 ವರ್ಷ, ವಾಸ: ನಂ.94/15, 1ನೇ ಮುಖ್ಯರಸ್ತೆ, 2ನೇ ಆರಥ್ರಕ್ಕೆ, ಪಾಲೀಕ ನಗರ, ಮೈಸೂರು ರಸ್ತೆ, ಬೆಂಗಳೂರು ದೆಕ್ಷಣ, ಗೌರ್ಧಮಕ್ಕೆ ಎಲೆಕಿಕ್ ಕ್ಷಾಕ್ನರಿ, ಬೆಂಗಳೂರು ರಸ್ತೆ 1, ಸಾರ್ಥ ನಿರ್ಮತ್ತಿ ಮತ್ತು ಕ್ಷಾಕ್ರರಿ, ಬೆಂಗಳೂರು ರಸ್ತೆ 1, ತಿಳ್ಳು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರಿ, ಬೆಂಗಳೂರು ಕ್ಷಾಕ್ರರರಿ, ಬೆಂಗಳೂರು ಕ್ಷಾ ಉಪಾರಾಣೆ, ಬಿನ್ ಲೇಟ್ ಎಂ.ರಾಮ್ಶೆಷ್ಟ ಪಯಮ್ಮ 49 ಮರ್ಷ, ವಾಮ್ ನಂ.4/15.1 ನೇ ಮುಖ್ಯರವೆ, ನೇ ಆಡವೆ, ವಾಲ್ಡೀ ನಗರ ಮೈಸೂರು ರೈ ಬೆಂಗಳೂರು ದಕ್ಷಣ, ಗೌರಮೆಂಟ್ ಎಲೆಕ್ಟ್ ಫ್ಯಾಕ್ಸರಿ, ಬೆಂಗಳೂರು –56026, 3. ರಮೇಶ್ ಆರ್. ಬಿನ್.ಲೇಟ್ ಎಂ.ರಾಮಕೃಷ್ಟ ಪಯಮ್ಮ 47 ಮರ್ಷ, ವಾಸ್: ನಂ.94/15, 18ೇ ಮುಖ್ಯರತ್ತೆ, 28ೇ ಅವರನ್ನೆ, ಪಾಲ್ಟೀ ನಗರ, ಮೈಸೂರು ರಸ್ತೆ, ಬೆಂಗಳೂರು ದಕ್ಷಣ, ಗೌದಯೆಂಟ್ ಎಲೆಕ್ಟ್ ಫ್ಯಾಕ್ಸರಿ, ಬೆಂಗಳೂರು –560026, 4. ಆಶಾರಾಣೆ, ಆರ್, ಬನ್. ಲೇಟ್ ಎಂ.ರಾಮಕೃಷ್ಟ ಪಯಮ್ಮ 45 ಮರ್ಥ, ವಾಸ: ನಂ.94/15, 18ೇ ಯುಖ್ಯರತ್ತೆ, 28ೇ ಆರವರ್ತ್ಯ ಪಾಲ್ಟೇ ನಿರ್ಣ, ಗೌರಮೆಂಟ್ ಎಲೆಕ್ಟ್ ಫ್ಯಾಕ್ಸರಿ, ಬೆಂಗಳೂರು ದಕ್ಷಣ, ಗೌರಮೆಂಟ್ ಎಲೆಕ್ಟ್ ಫ್ಯಾಕ್ಸರಿ, ಬೆಂಗಳೂರು–560026, 5. ಎಂ.ಪರ್ವವಾಧ ಬಿನ್.ಮೇಲ ರಾಸ್, ಪಯಮ್ಮ 68 ಮರ್ಥ, ವಾಸ: ನಂ.27, ನೇ ಅಡವಣೆ, 18ೇ ಮುಖ್ಯರೆ, ಪಾಲ್ಟಿಕಿ ನಗರ, ಮುಹಿದರ ಬೆಂಗಳೂರು 4ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ವಾಲ್ಮೀಕಿ ನಗರ, ಮೈಸೂರು ರಸ್ತೆ ಬೆಂಗಳೂರು-560026. ಮತ್ತು ಮಾನ್ಯ ಆಯುಕ್ತರು, ಜನನ ಮತ್ತು ಮರಣ ನೋಂದಣಾಧಿಕಾರಿ,

ಸಾರ್ವಜನಿಕ ಪ್ರಕಟಣೆ ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವದೇನೆಂದರೆ. ಈ ಮೇಲ 1.8ೇ ಅರ್ಚಿದಾರರ ಗಂಡನಾದ ಮತ್ತು 2 ರಿಂದ 4ನೇ ಅರ್ಚಿದಾರರ ಎಂದೆಯಾದ ಮತ್ತು ತನೇ ಅರ್ಜಿದಾರರ ಅಣ್ಣನಾದ ಶ್ರೀ ರಾಮಕೃಷ್ಣ, ಬರ್ವ್ ರೀಟ್ ಮೇರೆ ಮಾರಿ ಡಾಸ್ ರವರು ವಿನಾಂತ: 18.09.1993 ರಂದು ವಿಶ್ಯೋರಿಯಾ ಹಾಸ್ತಿಟರ್, ಬೆಂಗಳೂರು, ಇಲ್ಲಿ ನಿಧನಾಗಿರುತ್ತಾರೆ. ಇವರ ಮರಣದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲದ ಸಲುವಾಗಿ ಹಾಗೂ ಖಾತಾ ವರ್ಗಾಪಣೆ ಮಾಡುವ ಸಲುವಾಗಿ ಮೌಲ್ಯಂಡ ಅರ್ಜಿಯನ್ನು ಜನನ ಮತ್ತು ಮರಣ ನೋಂದಣೆ ಕಾಯ್ಕೆ 1909 ರಂತೆ ದೃತ್ತೀಕರಣ. ಪತ್ರವನ್ನು ಪಡೆಯಲುಜ (ಎ.ಸಿ.ಜೆ.ಎಂ) ಅಪರ ಮುಖ್ಯ ಫ್ಯಾಯೀ ಪತ್ರನನ್ನು ಪಡೆಯಲುಜ (ಎ.ಸಿ.ಜಿ.ಎಂ) ಅಪರ ಮುಖ್ಯ ಫ್ರಾಯಕ ರಾಜ್ಯ ಪ್ರಾತ್ರಿಯ ರಾಜ್ಯ ಪ್ರತ್ಯಾಯಕರ ಕ್ಷಾಯಕರು ಮಾಡುದ್ದೆ ಅರ್ಜಿ ಸಲ್ಲಿಟ್ಟ್, ಇದಕ್ಕೆ ಸಂಬಂಧಪಟ್ಟಂತೆ ಯಾರಾದರೂ ಇದ್ದ ಪಕ್ಷದಲ್ಲಿ ಖುದ್ದಾಗಿ ಆಗಲೀ ಅಥವಾ ತಮ್ಮ ವರ್ಕಲರ ಮುಖಾಂತರವಾಗಲಿ ದಿನಾಂಕ: 18.01.2026 ರಂದು ಬೆಗ್ಗೆ 11.00 ಗಂಟಿಗೆ ಮೇಲ್ಕಂಡ ನ್ಯಾಯಾಲಯದಲ್ಲಿ ಪಾಜರಾಗತಕ್ಷದ್ದು, ಇಲ್ಲವಾದಲ್ಲಿ ಅರ್ಜಿಯನ್ನು ವಿಶಿಷ್ಟ್ ಯುವಾಗಿ ತೀರ್ಮಾಸರ್ವಾಗುವುದು. ನ್ಯಾಯಾಲಯದ ಮೊಹರನೊಂದಿಗೆ ಹಾಗೂ ನನ್ನ ಸಹಿಯೊಡನೆ ದಿನಾಂಕ:

ನ್ಯಾಯಾಲಯದ ಆದೇಶದಂತೆ ಶಿರಸ್ತೆದಾರ್, 45ನೇ ಅಪರ ಮುಖ್ಯ ನ್ಯಾಯಕ ದಂಡಾಧಿಕಾರಿಯ ನ್ಯಾಯಾಲಯ(ಎ.ಸಿ.ಜೆ.ಎಂ) ಬೆಂಗಳೂರು ಅರ್ಜಿದಾರರ ಪರ ವಕೀಲರು; ಶ್ರೀ ಜಿಷ್ಣು, ನಾಯರ್, ವಕೀಲರು, ನಂ.511, 9ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಸದಾಶಿವನಗರ,

DOCUMENT LOST

This is to inform the general public that my client **Sri Subramanya Suresh**, S/o Late S.L. Suresh, ged about 43 years, residing at Flat No. A103, Corp. Residencies, 1st. Block, Koramangala ore-560 034, is the owner of Flat No. G-4 in Garden Vilas, 7th 'A' Cross Road, BBMP Municipal No. 7/3, 7th 'A' Cross Road, Municipal No. 7/3, 711 A Cross Road, Nagarbhavi Village, Marappa Garden Layout, Yeshwanthpur Hobli, Bangalore North Taluk, Khaneshumaari No. 1512, Khata No. 1380, has Khaneshumaari No. 1512, Khata No. 1380, has come in his name through a donation deed. However, pages 14, 15 and 16 of the original pure purchase deed purchased by his father, late S.L. Suresh on 15.12.1993, relating to the said flat, have been accidentally lost. Inspite of his best efforts he could not trace the same and in this regard on 15-10-2025, he had filed an online omplaint with the Bangalore City Police regarding the loss of the pages of this original pure purchase deed, vide Lost Report No. 1853010/2025. If anybody finds the above said ocuments or is in possession, please handover the same to the above said address or contact him on 8895194779.

J.T. BALARAMA GOWDA, Advocate Mobile: 93428 47828

Chickballapur -562101

IN THE COURT OF THE HON'BLE VII ADDL. DISTRICT AND SESSIONS JUDGE AT TUMAKURU R.A. No. 132/2024 APPELLANT: Sarojamma -Vs-RESPONDENTS: Chinnigappa and others PAPER PUBLICATION

Respondent No. 13: Smt. Sannamma

D/o. Late Gavisiddaiah, W/o. Erashanaiah

Aged about 70 years, R/o. Kothagere

village, Kothagere Hobli, Kunigal Taluk Tumakuru District. Whereas the appellant has filed the above appeal, against the respondents in OS No 6/2016, dtd, 19/9/2024 on the file of 3rd Addl. senior civil judge at Tumakuru for relief as sought in the appeal. Summons and notice was issued and the same was not served on the respondent No.13, the respondent intentionally avoiding to receive the same. Hence you are hereby summoning to appear before the Hon'ble Court in person or by a pleader on 30.01.2026 at 11.00 am, to answer the same, failing which the appeal will be

disposed of ex-parte. Given under my hand and seal of the Court dated this day 23rd of December

By order of the Court, Sd/- Chief Administrative Officer, District & sessions Judge at Tumakuru Advocate for Appellant Sd/- GH Ravi, Advocate, Tumakuru

ಸಾರ್ವಜನಿಕ ಪ್ರಕಟಣೆ

Advocate for service:- N. Muniraju Advocate,

ಕೊತ್ತನಹಳ್ಳಿ ಗ್ರಾಮ, ಕೊಪ್ಪ ಹೋಬಳಿ, ಮದ್ದೂರ ತಾಲ್ಲೂಕು, ನಮ್ಮ ಕಕ್ಷಿದಾರರಾದ ಮಂಡ್ಯ ಜಿಲ್ಲೆ ಮದ್ದೂರು, ತಾಲ್ಲೂಕು, ಆತಗೂರು ಹೋಬಳಿ ದೊಡ್ಡಂಕನಹಳ್ಳಿ ಗ್ರಾಮದ ಲೇಟ್ ಹುಚ್ಚಯ್ಮ ರವೕ ನಿಂಗರಾಜು.ಡಿ.ಹೆಚ್. ರವರ ಇರಾದೆಯ ಮೇರೆಗ ಈ ಪ್ರಕಟಣೆಯನ್ನು ನೀಡಲಾಗಿದೆ. ನಮ್ಮ ಕಕ್ಷಿದಾರರ ಮಂಡ್ನ ಜಿಲ್ಲೆ, ಮದ್ದೂರು ತಾಲ್ಲೂಕು, ಹೆಚ್.ಕೆ.ವಿ ನಗರ, ಚನ್ನೆಗೌಡನದೊಡ್ಡಿ, ಕಸಬಾ ಹೋಬಳಿ, ಇಲಿ ವಾಸವಾಗಿರುವ ಚಿಕ್ಕಮಾದಯ್ಯ ನವರ ಮಗನಾದ ಶಿವಕುಮಾರ್ ರವರಿಂದ ಈ ಕೆಳಕಂಡ ಷೆಡೂಲ್ ಸ್ತತ್ವನ್ನು ಶುದ್ಧ ಕೃಯದ ಮುಖಾಂತರ ಷೆಡ್ಕೂಲ್ ಸ್ವತ್ಸೆನ ದಿನಾಂಕ: 12-06-2024 ರಂದು ನೊಂದಾಯಿ ಕ,ಯ ಪತ್ರದ ಮುಖಾಂತರ ಅವರ ಸ್ವಾಧೀನಕ್ಕೆ ಪಡೆದು ಸಾದೀನಾನುಭವವನು ಹೊಂದಿದಾರೆ. ಶುದ ಕೃಯದಾ ್ವಾ. ರಾದ ನಮ ಕಕ್ಷಿದಾರರುರೆವೆನ್ನೂ ಅಧಿಕಾರಿಗಳಿಂದ ಅವರ ಷೆಡ್ತೂಲ್ ಆಸ್ತಿಯ ಸಂಪೂರ್ಣ ಮಾಲೀಕರಾಗಿದು, ಹಕ ಅಧಿಕಾರವುಳ್ಳವರಾಗಿದ್ದಾರೆ. ಕ್ರಯಪತ್ರವನ್ನು ಮಾಡಿಸುವ ವೇಳೆಗೆ ಯಾವುದೇ ರೀತಿಯ ತಂಟೆ ತಕರಾರುಗಳ ಉದ್ದವಿಸಿಲ್ಲ. ಕಾನೂನು ಪ್ರಕಾರವಾಗಿ ನಮ್ಮ ಕಕ್ಷಿದಾರರು ಷೆಡ್ಕೂಲ್ಲ್ಸ್ತಿನ ಮಾಲೀಕರು ಆಗಿರುತ್ತಾರೆಂದು ಕ

ಮೂಲಕ ತಿಳಿಸಲಾಗಿದೆ. ಷೆಡೂ ಲ್ ಸತಿನ ವಿವರ ಮಂಡ್ತ ಜಿಲೈ ಮದ್ದೂರು ತಾಲ್ತೂಕು, ಕಸಬಾ ಹೋಬಳಿ ಮೊಬಳಗರೆ ಗ್ರಾಮದ ಹಳೆ ಸರ್ವೆ ನಂ:53/3, ಹೊ ಸರ್ವೆ ನಂ:53/26 ರ ಪೂರ್ತಾ ವಿಸೀರ್ಣ 0.03.04.00 ಗುಂಟೆ, ಆಕಾರ 0.18 ಪೈಸವುಳ್ಳ ಖುಷ್ಕಿ ಜಮೀನಿಗೆ ಚಕುಬಂದಿ. ಪೂರ್ವಕೆ : ರಸ್ತೆ ಪಶಿಮಕೆ : ಅಂದಾನಯ ರವರ ಜಮೀನು, ಉತ್ತರಕ್ಕೆ : ರಸ್ತೆ, ದಕ್ಷಿಣಕ್ಕೆ : ದೇವರಾ

ಕೆ ಒಕುಮಾರ್ ಬಿ ಕಾಂ ಎಲ್ ಎಲ್ ಬಿ ವಕೀಲರು, ಮದೂರು, ದಿನಾಂಕ: 23.12.2025

ದಿನಾಂಕ: 24.12.2025

ರವರ ಜಮೀನು.

ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ

ಎಸ್.ಎನ್.ಕಾಂಪ್ಲೆಕ್ಸ್, ಮೊದಲನೇ ಮಹಡಿ, ನಗರ ಪೊಲೀಸ್ ಠಾಣೆ ಎದುರು, 'ಡಿ' ಕ್ರಾಸ್, ದೊಡ್ಡಬಳ್ಳಾಪುರ-561 203 ದೂರವಾಣಿ: 080-29562046

ಸಂಖ್ಯೆ: DPA/TP/ಭೂಉನಿ/08/2025-26

ಪ್ರಕಟಣೆ

(ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ1961ರ ಕಲಂ 69 (3) ರತಿದ್ದು ಪಡಿಕಾಯ್ದೆಯಂತೆ)

ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ 95 ಬಿಎಂಆರ್ 2016 ದಿನಾಂಕ: 30.11.2017 ರನ್ನಯ ಯಲಹಂಕ ತಾಲ್ಲೂಕು, ಹೆಸರಘಟ್ಟ ಹೋಬಳಿ, ಅಮಾನಿ ಮಾರಸಂದ್ರ ಗ್ರಾಮವು "ದೊಡ್ಡಬಳ್ಳಾಮರ ಸ್ಥಳೀಯ ಯೋಜನಾ ಪ್ರದೇಶ" ವ್ಯಾಪ್ತಿಗೆ ಒಳಪಟ್ಟಿದ್ದು, ಈ ಹಿಂದೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಸರ್ಕಾರದ ಆದೇಶ ಸಂಖ್ಯೆ: ನಅಇ 157 ಬಿಎಂಆರ್ ದಿನಾಂಕ: 27.01.2009 ಮತ್ತು ತಿದ್ದುಪಡಿ ಆದೇಶ ದಿನಾಂಕ: 29.01.2009 ರೆಲ್ಲಿ ಅನುಮೋದನೆಗೊಂಡಿರುವ ಮಹಾಯೋಜನೆಯಲ್ಲಿ ಬೆಂಗಳೂರುನಗರ ಜಿಲ್ಲೆ, ಯಲಹಂಕ ತಾಲ್ದೂಕು, ಹೆಸರಘಟ್ಟ 2 ಹೋಬಳಿ, ಅಮಾನಿ ಮಾರಸಂದ್ರ ಗ್ರಾಮದ ಸರ್ವೆ ನಂ. 35/1ರ ಪೈಕಿ 00–22ಗುಂಟೆ ವಿಸ್ತೀರ್ಣದ ಪ್ರದೇಶವನ್ನು 'ಉದ್ಯಾನವನ ಉದ್ದೇಶಕ್ಕಾಗಿ' ಕಾಯ್ದಿರಿಸಲಾಗಿರುತ್ತದೆ. ಮಹಾಯೋಜನೆ ಅನುಮೋದನೆಗೊಂಡು ಐದು ವರ್ಷಗಳ ಅವಧಿಯು ಮೂರ್ಣಗೊಂಡಿದ್ದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ಗೆ 1961 ರ ಕಲಂ 69 (2) ರನ್ನಯ ಉದ್ಯಾನವನ ಉದ್ದೇಶಕ್ಕಾಗಿ ಕಾಯ್ದಿರಿಸಲಾದ ಭೂ ಉಪಯೋಗ ರದ್ದಾಗುತ್ತದೆ. ಈ ಹಿನ್ನೆಲೆಯಲ್ಲಿ ಇದೇ ಕಾಯ್ದೆ ಕಲಂ 69(3) ರನ್ವಯ 'ವಾಣಿಜ್ಯ' ಭೂ ಉಪಯೋಗ ನಿಗದಿಪಡಿಸಲು ಅರ್ಜಿದಾರೆರು ಕೋರಿರುತ್ತಾರೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 69 (4) ರ ಅಡಿಯಲ್ಲಿ 'ವಾಣಿಜ್ಯ' ಭೂಉಪಯೋಗ ನಿಗದಿಪಡಿಸುವ ಸಂಬಂಧ ಪ್ರಸ್ತುತ ಸಾರ್ವಜನಿಕ ಪ್ರಕಟಣೆಗೆ ನೀಡಲಾಗುತ್ತಿದೆ. ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸಗಳೊಳಗಾಗಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಲಿಖಿತವಾಗಿ ಸದಸ್ಸ ಕಾರ್ಯದರ್ಶಿಗಳು, ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಮರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ

re) PC	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ	ವಿಸ್ತೀರ್ಣ (ಎ–ಗು)	ಅನುಮೋದಿತ ಮಹಾಯೋಜನೆಯಂತೆ ಭೂಉಪಯೋಗ	ಬದಲಾವಣೆ ಕೋರಿರುವ ಭೂಉಪಯೋಗ	
1.	ಶ್ರೀ ಕೆ.ಬಿ. ಶಿವಕುಮಾರ್ ಬಿನ್ ಬೆಟ್ಟೇಗೌಡ	ಯಲಹಂಕ	ಹೆಸರುಘಟ್ಟ2	ಅಮಾನಿ ಮಾರಸಂದ್ರ	35/l ಪೈಕಿ	00-22	ಉದ್ಯಾನವನ	ವಾಣಿಜ್ಯ	
ಸಹಿ/– ನಗರ ಮತು ಗಾಮಾಂತರ ಯೋಜನಾ ಜಂಟಿ ನಿರ್ದೇಶಕರು ಹಾಗೂ ಸದಸ್ತ ಕಾರ್ಯದರ್ಶಿಗಳು.									

ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಮರ.

ಕರ್ನಾಟಕ ಸರ್ಕಾರ

ಕಾರ್ಯಪಾಲಕ ಅಭಿಯಂತರರ ಕಛೇರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಡ್ಯ. ಸಂಖ್ಯೆ:ಕಾಅ:ಪಂರಾಇಂವಿ:ಮಂಡ್ಯ:ಟೆಂಪ್ರ:ಸಇಂ-2:2025-26/2581 ದಿನಾಂಕ:18 12 2025

ಟೆಂಡರ್ ಪ್ರಕಟಣೆ ಸಂಖ್ಯೆ:41/2025-26

ವಿಭಾಗ, ಮಂಡ್ಯರವರಿಂದ ಶಿಕ್ಷಣ ಇಲಾಖೆಯ ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯಗಳ ದುರಸ್ಥಿ ಮತ್ತು ಅಭಿವೃದ್ಧಿ ಕಾರ್ಯಕ್ರಮ/ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ/5054 ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆ ಲೆಕ್ಕ ಶಿರ್ಷಿಕೆಯಡಿ ಅನುಮೋದನೆಯಾಗಿರುವ ಮಳವಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಒಟ್ಟು 25 ಕಾಮಗಾರಿಗಳಿಗೆ ಟೆಂಡರ್ ಪ್ರಕಟಣೆ ಪ್ರಕಟಿಸಲಾಗಿದೆ. ಟೆಂಡರ್ಗೆ ಇಡಲಾದ ಮೊತ್ತ ಗರಿಷ್ಟ ರೂ.33.90ಲಕ್ಷ ಮತ್ತು 6.78ಲಕ್ಷ ಟೆಂಡರ್ಗಳನ್ನು https://kppp.karnataka.gov.in, KPP Portal ಆನ್ಲೈನ್ ಮೂಲಕ ಸಲ್ಲಿಸತಕ್ಕದ್ದು. ಟೆಂಡರ್ಗಳನ್ನು ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ:05.01.2026ರ ಸಂಜೆ 4.00ಗಂಟೆವರೆಗೆ. ಹೆಚ್ಚಿನ ವಿವರಗಳಿಗಾಗಿ ಕೆ.ಪಿ.ಪಿ. ಪೋರ್ಟಲ್ ಅಥವಾ ಕಾರ್ಯಪಾಲಕ ಅಭಿಯಂತರರು, ಪಂ.ರಾ.ಇಂ.ವಿಭಾಗ, ಮಂಡ್ಯರವರ ಕಛೇರಿಯಲ್ಲಿ ಸಂಪರ್ಕಿಸಿ ಪಡೆಯಬಹುದು.

ಸಹಿ/-ಕಾರ್ಯಪಾಲಕ ಅಭಿಯಂತರರು, ಪಂ.ರಾ.ಇಂ.ವಿಭಾಗ,

ವಾಸಾಸಂಇ/ಹಿಸನಿ–ಮಂ/ಕೆಎಸ್ಎಂಸಿ&ಎ/667/2025–26

ಕರ್ನಾಟಕ ಸರ್ಕಾರ (ಜಿಲಾ ಪಂಚಾಯತ್ ಧಾರವಾಡ) ಕಾರ್ಯನಿರ್ವಾಹಕ ಇಂಜಿನೀಯರವರ ಕಛೇರಿ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ, ವಿಭಾಗ, ಧಾರವಾಡ ನಂ:ಕಾ.ನಿ.ಇಂ/ಗ್ರಾಕುನೀ&ನೈವಿ/ಧಾ/ಸ ಇಂ–1/ಇ–ಟೆಂಡರ/2025–26/1396 ದಿನಾಂಕ : 24.12.2025

> WORK ಟೆಂಡರನ ಪ್ರಕಟಣೆ (ಇ-ಪ್ರೊಕ್ಯೂರಮೆಂಟ ಮುಖಾಂತರ ಮಾತ್ರ)

<u>ವಿಷಯ</u> : ಸರ್ವಿಸ್ ಟೆಂಡರನ ಪ್ರಕಟಣೆ ಕುರಿತು.

ಮೇಲ್ರಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಉಲೇಖಿತ ಪತ್ರದಡಿ ಧಾರವಾಡ ಜಿಲ್ಲೆಯ 1) Hiring of Technical Consultants on outsource basis 2) Providing Manpower Service to RDW&S Division Dharwad and Sub-Division Dharwad, Hubli, Kalaghatagi, Kundgol, Navaglund, District Dharwad ಗೆ ಟೆಂಡರ ಕರೆಯಲಾಗಿದೆ.

ಧಾರವಾಡ ಜಿಲ್ಲೆ : ಸಾಮಾನ್ಯ : Works Indent No: 1) RWSSD/ 2025-26/SE0777 2) RWSSD/2025-26/SE0786

ಗುತ್ತಿಗೆ ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿದೆ. (Calander of Events) (1) ಖಾಲಿ ಟೆಂಡರ ಫಾರ್ಮಗಾಗಿ ಇ–ಪ್ರೋಕ್ಯೂರಮೆಂಟ ಮುಖಾಂತರ ಅರ್ಜಿ ಹಾಗೂ ಶೆಡ್ಕೂಲ್ ಬಿ ಗಳನ್ನು ವೆಬ್ಸೈಟ್ನಲ್ಲಿ ಭರ್ತಿ ಮಾಡಿ ಸಲ್ಲಿಸಲು ಕೊನೆಯ ದಿನಾಂಕ : 24.12.2025 ರಿಂದ 07.01.2026 ಸಾಯಂಕಾಲ 04.00 ಘಂಟೆಗೆ. (2) ತಾಂತ್ರಿಕ ಬಿಡ್ ತೆರೆಯುವ ಕೊನೆಯ ದಿನಾಂಕ : 08.01.2026 ಸಾಯಂಕಾಲ 04.30 ಘಂಟೆಗೆ. (3) ಆರ್ಥಿಕ ಬಿಡ್ ತೆರೆಂಯುವ ಕೊನೆಯು ದಿನಾಂಕ : ತಾಂತ್ರಿಕ ಬಿಡ್

ವೊತ್ತ, ಇ.ಎಮ್.ಡಿ ಮೊತ್ತ ಮುಂತಾದ ವಿವರಗಳನ್ನು ವೆಬ್ಸೈಟ್ kppp karnataka gov.in ನಲ್ಲಿ ಪಡೆಯಬಹುದು. ಯಾವುದೇ ಕಾರಣ ನೀಡದೆ, ಟೆಂಡರಗಳನ್ನು ಸ್ವೀಕರಿಸುವ ಅಥವಾ ತಿರಸ್ತರಿಸುವ ಅಧಿಕಾರವನ್ನು ಈ ಕೆಳಗೆ ಸಹಿ ಮಾಡಿದವರು ಹೊಂದಿರುತ್ತಾರೆ. ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರು ವಾಸಾಸಂಇ/ಧಾ/ಕೆಎಸ್ಎಂಸಿಎ/1032/2025-26 ಗ್ರಾ.ಕು.ನೀ. & ನೈ ವಿಭಾಗ, ಧಾರವಾಡ.

ಪೊಲೀಸ್ ಅಧೀಕ್ಷಕರ ಕಛೇರಿ, ಉತ್ತರ ಕನ್ನಡ ಜಿಲ್ಲೆ, ಕಾರವಾರ E-mail ID: spkwr@ksp.gov.in & storeskwr@ksp.gov.in

ಸಂಖ್ಯೆ: ಸಂಗ್ರಹ/ರಸ್ತೆ ಸುರಕೃತೆ/303(6)/2025-26 ಇ-ಟೆಂಡರ್ ನೋಟಿಸ್

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕಕ್ಕೆ ಅವಶ್ಯಕವಿರುವ ರಸ್ತೆ ಸಂಚಾರ ಮತ್ತು ಸುರಕ್ಷತಾ ಸಾಮಗ್ರಿಯಾದ ANPR Cameras ಗಳನ್ನು ಸರಬರಾಜು ಮಾಡುವ ಕುರಿತು ಕೆ.ಟಿ.ಪಿ.ಪಿ ಕಾಯ್ದೆ-1999 ನಿಯಮ 2000ರ ಪ್ರಕಾರ ಕರ್ನಾಟಕ ಸರ್ಕಾರದ (www.kppp.karnataka.gov.in) ಇ–ಟೆಂಡರ್ ಪ್ರಕ್ರಿಯೆ ಮೂಲಕ ಅರ್ಜಿಗಳನ್ನು ದ್ವಿ ಲಕೋಟೆ ಪದ್ಧತಿಯಲ್ಲಿ ಆಹ್ವಾನಿಸಲಾಗಿದೆ.

ಟೆಂಡರ್ ಸಂಕ್ಷಿಪ್ತ ವಿವರ: (1) ಟೆಂಡರ್ ಅಧಿಸೂಚನೆ ಸಂಖ್ಯೆ: No:Store/Road Safety/303(6)2025-26 (2) ಟೆಂಡರ್ ಅಧಿಸೂಚನೆ ದಿನಾಂಕ: 22-12-2025 (3) ಟೆಂಡರ್ ಮೊತ್ತ: 52.63 Lakhs (4) ಟೆಂಡರ್ ನ ಪೂರ್ವ ಸಭೆಯ ದಿನಾಂಕ & ಸಮಯ: 29-12-2025 11:30 Hrs (5) ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ & ಸಮಯ: 06-01-2026 17:30 Hrs (6) ಟೆಂಡರ್ ನ ತಾಂತ್ರಿಕ ಬಿಡ್ ತೆರೆಯುವ ದಿನಾಂಕ & ಸಮಯ: 08-01-2026 17:30 Hrs (7) ಟೆಂಡರ್ ನ ಆರ್ಥಿಕ ಬಿಡ್ ತೆರೆಯುವ ದಿನಾಂಕ & ಸಮಯ: 12-01-2026 17:30 Hrs (8) EMD ಮೊತ್ತ: 1,05,300/- (9) ಟೆಂಡರ್ ನ ಪೂರ್ವ ಸಭೆಯ ವಿಳಾಸ: ಜಿಲ್ಲಾ ಪೊಲೀಸ್ ಕಛೇರಿ ಎಮ್, ಜಿ ರೋಡ್ ಕಾಜುಬಾಗ, ಕಾರವಾರ. ಉತ್ತರ ಕನ್ನಡ ಜಿಲ್ಲೆ, 581301

ರಸ್ತೆ ಸಂಚಾರ ಮತ್ತು ಸುರಕ್ಷತಾ ಸಾಮಗ್ರಿಯಾದ ANPR Cameras ಗಳನ್ನು ಸರಬರಾಜು ಮಾಡಲು ಇಚ್ಚಿಸುವವರು ಇ-ಖರೀದಿ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳಬೇಕು. ಇ-ಟೆಂಡರ್ನಲ್ಲಿ ಭಾಗವಹಿಸುವ ಟೆಂಡರ್ದಾರರು ಇ-ಪ್ರೊಕ್ಯೂರ್ಮೆಂಟ್ ಇ-ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸರಬರಾಜುದಾರರು ಇ-ಖರೀದಿ ಫ್ಲಾಟ್ ಫಾರಂನಲ್ಲಿ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ www.kppp.karnataka.gov.in ಅಥವಾ ಜಿಲ್ಲಾ ಪೊಲೀಸ್ ಕಛೇರಿಯ ದೂರವಾಣಿ ಸಂಖ್ಯೆ: 08382-226307 ಗೆ ಸಂಪರ್ಕಿಸಬಹುದು.

DIPR/KWR/KSMCA/871/ 25-26 Dt.24.12.2025

ಸಹಿ/- ಅಧ್ಯಕ್ಷರು ಹಾಗೂ ಪೊಲೀಸ್ ಅಧೀಕ್ಷಕರು. ಟೆಂಡರ್ ಆಹ್ವಾನ ಸಮಿತಿ, ಉತ್ತರ ಕನ್ನಡ ಜಿಲ್ಲೆ, ಕಾರವಾರ

ಪೋನ್ ನಂಬರ್: 08156-277018 ಪ್ಯಾಕ್ಸ್: 08156-277011

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ.

ವೆಬ್ಸೈಟ್:www.kppp.karnataka.gov.in ಟೆಂಡರ್ ಷೆಡ್ಕೂಲ್

ರಾಷ್ಟ್ರೀಯ ಗ್ರಾಮೀಣ ಜೀವನಶೈಲಿ ಮಿಷನ್ ಅಡಿಯಲ್ಲಿ ಮಾನವ ಸಂಪನ್ಮೂಲ ತೊಡಗಿಸಿಕೊಳ್ಳುವುದಕ್ಕಾಗಿ ಇ-ಟೆಂಡರ್. (1) ಟೆಂಡರ್ ಉಲ್ಲೇಖ ಸಂಖ್ಯೆ ಮತ್ತು ದಿನಾಂಕ: ಜಿಪಂ/ಸಿ.ಬಿ.ಪಿ/ಕೆ.ಎಸ್.ಆರ್.ಎಲ್.ಪಿ.ಎಸ್/ಹೊರಗುತ್ತಿಗೆ ಸಿಬ್ಬಂದಿ ನೇಮಕ/ ಸಿ.ಆರ್-290/2025-26 ದಿನಾಂಕ: 15.12.2025 (2) ಟೆಂಡರ್ ಅಂದಾಜು ಮೌಲ್ಯ: ರೂ.54.36 ಲಕ್ಷ (ರೂಪಾಯಿ ಐವತ್ತ ನಾಲ್ಕು ಲಕ್ಷದ ಮೂವತ್ತಾರು ಸಾವಿರಮಾತ್ರ) + ಜಿ.ಎಸ್.ಟಿ (3) ಇಎಂಡಿ ಮೊತ್ತ: ರೂ.1,08,720 /- (ರೂಪಾಯಿ ಒಂದು ಲಕ್ಷದ ಎಂಟು ಸಾವಿರದ ಏಳುನೂರ ಇಪ್ಪತ್ತು ಮಾತ್ರ) (4) ಟೆಂಡರ್ ಪ್ರಾರಂಭ ದಿನಾಂಕ: 22.12.2025 (5) ಕ್ರೈರಿಗಳು ಕೇಳಲು ಕೊನೆಯ ದಿನಾಂಕ ಮತ್ತು ಸಮಯ: 05.01.2026 10.30 AM(6) ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 06.01.2026 5.30 PM (7) ತಾಂತ್ರಿಕ ಬಿಡ್ಡಳನ್ನು ತೆರೆಯುವ ಸಮಯ ಮತ್ತು ದಿನಾಂಕ: 08.01.2026 11.00 AM (8) ಹಣಕಾಸು ಬಿಡ್ಡಳನ್ನು ತೆರೆಯುವ ಸಮಯ ಮತ್ತು ದಿನಾಂಕ: 10.01.2026 11.00 AM (9) ಉದ್ದೇಶದ ಪತ್ರ: 14.01.2026 (10) ಒಪ್ಪಂದದ ಅವಧಿ: ಎರಡು ವರ್ಷ (11) ಟೆಂಡರ್ ತೆರೆಯುವ ಸ್ಥಳ: ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ FOR MORE DETAILS REFER: www.kppp.karnataka.gov.in. ಸೂಚನೆ: ಯಾವುದೇ ಕಾರಣಕ್ಕೂ ಮರು ಟಿಂಡರ್ ನೀಡಬೇಕಾದ ಸಂದರ್ಭದಲ್ಲಿ ಮತ್ತೊಮೆ ಪತ್ರಿಕಾ ಪ್ರಕಟಣೆ ನೀಡಲಾಗುವುದಿಲ್ಲ, ಈಗಾಗಲೇ ನೀಡಿರುವ ವೆಬ್ಸ್ಬೆಟ್ ನಲ್ಲಿ ನೋಡಬಹುದಾಗಿದೆ.

ಸಹಿ/-ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತಿ, ಚಿಕ್ಕಬಳ್ಳಾಪುರ ವಾಸಾಸಂಇ/ಚಿಕ್ಕಬಳ್ಳಾಮರ/ಆರ್.ಓ.ಸಂಖ್ಯೆ:332/ಕೆಎಸ್ಎಂಸಿಎ/2025–26

DIPR/CTA/KSMCA/ ಸಹಿ/- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಅಧಿಕಾರಿಗಳು, ಚಿತ್ರದುರ್ಗ.

ವಿವರ ಈ ಕೆಳಗಿನಂತಿದೆ.

ಕನಿಷ್ಠ ಮೊತ್ತ: 43.08 ಲಕ್ಷ, ಗರಿಷ್ಠ ಮೊತ್ತ: 77.54 ಲಕ್ಷ

|ಅನುಮೋದನೆಗೊಂಡ ನಂತರ. ಸದರಿ ಮೇಲೆ ತಿಳಿಸಿದ ಕಾಮಗಾರಿಯ ಅಂತಿಮ ಹೆಸರು, ಟೆಂಡರಗಿಟ್ಟ

ಇ**ತರರು** –ವಿರುದ್ದು–

ಸಿ.ಮಿಸ್. ನಂ. 636/2025

ಪಂಗಗಾಯ-೨೦೮೦ 10. 3) ಶ್ವೀಮತ ನಾಗವೇಣೆ .ಹೆಚ್. ಕೊಣ. ನರಸಿಂಹ ಗಳು, ವಯಸ್ಸು ಸುಮಾರು 38 ವರ್ಷ, ವಾಸ ಲಕ್ಟೋಂಡಹಳ್ಳಿ.ಬೆಂಗಳೂರುಗ್ರಾಮಾಂತರ-562114.ಪಿರ್ಯಾದವರರು ಮತ್ತು : ಮಾನ್ಯ ತಹಶೀಲ್ದಾರ್ ರವರು, ಯಲಹಂಕ ತಾಲ್ಲೂಜಿ ಬೆಂಗಳೂರುಉತ್ತರ.

By Order of the Court, Chief Ministerial Office ಮುಖ್ಯ ಲಿಪಿಕಕಾರರು, Civil Judge & JMFC Court ಹನಿಯೂರು, ಹೆಸರಘಟ್ಟ ಹೋಬಳಿ, ಯಲಹಂಕ ತಾಲ್ಲೂಕು, ಬೆಂಗಳೂರು-562163

සපාූ පාංපුප් ඝ්‍රකාරාප්ත ක්රමු ආස්තිස්දෙන්ප්ත්, ජ්‍රාදෙන්ප් ස්ථා a.a.ಎಲ್.ಆರ್. 21/2025 ಮೇಲ್ಪನವಿದಾರರು: ಶ್ರೀ.ಗುಂಡಪ್ಪ

ಮತ್ತು ಇತರರು ್ತ್ರಮಾದೇಶ–5 ನಿಯಮ 20 ರಂತೆ 6 ಮತ್ತು 7ನೇ ಎದುರುದಾರರ ವಾರಸುದಾರರ ಹಾಜರಾತಿಗಾಗಿ ನೋಟೀಸ

ಪೇಲ್ಕಂಡ ವೇಲ್ಮನವಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ ಈ ಪ್ರಕರಣದಲ್ಲಿ

ಮೈಲಾರಿ ಗೌಡ, ವಕೀಲರು, ಕೋಲಾರ

ನ್ಯಾಯಾಲಯ, ಬೆಂಗಳೂರು ಕ್ರಿ. ಮಿಸ್ ನಂ.1844/2025

ಅರ್ಜಿದಾರರು: ಶ್ರೀ. ಎನ್. ನಾರಾಯಣಸ್ವಾಮಿ, ಮತ್ತು

ORDER V RULE 20 OF CPC, THROUGH PAPER
PUBLICATION
To, 1. Power Grid Corporation India Limited
Singanayakanahalli, Yelahanka, Bengaluru-560064

Mereas, the petitioner has instituted a suit in this Court against you and another for enhanced compensation of Rs.46,75,000/- along with interest at 18% per annum

ty lespondent was an accurate fellers. You are hereby summoned to appear before this Hon'ble VIII ADDL. District and Sessions Judge at Bengaluru Rural District at Bengaluru court on 27.01.2026 at 11:00 A.M. to defend the suit and in default of your

MR SHIVA REDDY, Advocate, KAR2198/1995 No.8, 2nd floor, Subbarammachetty Road, Netkalapp: circle, Basavangudi Bangalore-560004.

ಬಿನಿ,ಪೇಟೆ, ಬೆಂಗಳೂರು-23

–: ಸಾರ್ವಜನಿಕ ಪ್ರಕಟಣೆ : ನ್ನು ಮೆ// ಹೆವನ್ ಫ್ರೊಟ್ಸ್ ನೆವರ್ ಎಚಿಡ್ಸ್ ಪಾಲುದಾರರಾದ ಶೀಮತಿ ಫರೀದಾ ಬೇಗಂ ಮತ್ತು ಶೀಮತಿ ಆಸ್ತಾ ಬಾನು ಇವರುಗಳಿಗೆ ಲೀಸ್ ಕಂ ಸೇಲ್ ಮೇಲೆ ಹಂಚಿಕೆಯಾಗಿರುತ್ತದೆ.

ಸದರಿ ಮಳಿಗೆಯನ್ನು ಮೆ: 2 Brothers Import & Export, ಮಾಲೀಕರು: ಮಹಮ್ಮದ್ ಅಫನ್ ಜಬಿಬ, ಕೇರ್ ಆಫ್ ಮಳಿಗೆ ಸಂಖ್ಯೆ ಸಿ–46 ಇವರಿಗೆ ಮಾರಾಟ ಮಾಡಲು ಅನುಮತಿ ನೀಡಬೇಕಾಗಿ ವಿನಂತಿಸಿರುತಾರೆ.

ಸದರಿಯವರ ಕೋರಿಕೆಯನ್ನು

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಧ್ಧಿ ವಿಭಾಗ, ಮಂಗಳೂರು

3457 ది: 24.12.2025 ಉಲ್ಲೇಖಿತ ಪ್ರಕಟಣೆಯನ್ನಯ ಆಹ್ವಾನಿಸಲಾದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಕರ್ನಾಟಕ ರಾಜ್ಯಪಾಲರ ಪರವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮದನಯ ಸಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ ಕೆಡಬ್ಲೂನಲ್ಲಿರುವ ಕಲಂನನ್ವಯ ಷರತ್ತು ಹಾಗೂ ನಿಬಂಧನೆಗಳಿಗೆ ಒಳಪಟ್ಟಂತೆ ಐಟಂವಾರು ಟೆಂಡರ್ಗಳನ್ನು ಕರ್ನಾಟಕ ಸರ್ಕಾರದ ಪಬ್ಲಿಕ್ ಪ್ರೊಕ್ಕೂರ್ಮೆಂಟ್ ಪೋರ್ಟಲ್ ಅಂತರ್ಜಾಲದ ವೆಬ್ಸ್ಕೆಟ್ https://kppp.karnataka.gov.inನಲ್ಲಿ ಅರ್ಹ ಗುತ್ತಿಗೆದಾರರಿಂದ ದಿ: 02.01.2026ರ ಸಂಜೆ 4.00 ಗಂಟೆಯವರೆಗೆ ಸ್ವೀಕರಿಸಲಾಗುವುದು. ಟೆಂಡರ್ನ್ನು ಜಿ.ಎಸ್.ಟಿ. ಹೊರತುಪಡಿಸಿ ಆಹ್ವಾನಿಸಲಾಗಿದ್ದು, ಟೆಂಡರ್ದಾರರು ಜಿ.ಎಸ್.ಟಿ.ಯನ್ನು ಕಡಿಸಿ ದರಗಳನ್ನು ನಮೂದಿಸತಕ್ಕದ್ದು. ಟೆಂಡರ್ದಾರರು ಕರ್ನಾಟಕ ಸರಕಾರದ ಕೆ.ಪಿ.ಪಿ.

ಕರ್ನಾಟಕ ಸರ್ಕಾರ

E.Mail: eepwdgad@gmail.com ನಂ:ಕಾನಿಇಂಗಃಲೋಇ:ಪಿಬಿ–1, 2, 3, 4, 5:ವಿವಿಧ: 2025–26/4100

ಟೆಂಡರ್ ಪ್ರಕಟಣೆ ಕರ್ನಾಟಕ ರಾಜ್ಯಪಾಲರ ಪರವಾಗಿ ಈ ಕೆಳಗೆ ಸಹಿ ಮಾಡಿದ ಅಧಿಕಾರಿಯವರಿಂದ ಲೋಕೋಪಯೋಗಿ ಇಲಾಖೆ ಗದಗ ವಿಭಾಗದಡಿ ವಿವಿಧ ಲೆಕ್ಕ ಶೀರ್ಷಿಕೆ ಅನುದಾನದ ಅಡಿಯಲ್ಲಿಯ ಒಟ್ಟು 305.88 ಲಕ್ಷ ಮೊತ್ತದಲ್ಲಿ ಒಟ್ಟು 22 ಕಾಮಗಾರಿಗೆ (ಕನಿಷ್ಟ ಮೊತ್ತ ರೊ. 1.88 ಲಕ್ಷ ಹಾಗೂ ಗರಿಷ್ಟ ಮೊತ್ತ ರೂ. 30.00 ಲಕ್ಷ) ಕೆಪಿಪಿಪಿ (kppp) ನಲ್ಲಿ ನೊಂದಣಿ ಮಾಡಿಸಿದ ಲೋಕೋಪಯೋಗಿ ಇಲಾಖೆಯ ಅರ್ಹ ಗುತ್ತಿಗೆದಾರರಿಂದ ಕೆಪಿಪಿಪಿ (kppp) ಸ್ಟ್ಯಾಂಡರ್ಡ್ನ ಬಿಡ್ ಡಾಕುಮೆಂಟ್ ಕೆ ಡಬ್ಲ್ಯೂ-1 ಹಾಗೂ 2, ರ ಪ್ರಕಾರ ಐಟಂವಾರು ಟೆಂಡರ್ಗಳನ್ನು

ನೋಡಿಕೊಳ್ಳಬಹುದು. Work Indent No: Part-1: 28572/Call-2, SE0424/Call-3, SE0422/Call-2, SE0427/Call-2, SE0588-Call/3, SE0479/ Call-3, 28559/Category-2A/Call-2, 28879/Category-1, 28877-SC, 28577/Category-2A/Call-2, SE0423/Call-3, SE0593/Call-2,

ಆರ್ಥಿಕ ಬಿಡ್ ತೆರೆಯುವ ದಿನಾಂಕ : 03-01-2026

ಬಿಡ್ ತೆರೆಯುವ ದಿನಾಂಕ : 16-01-2026.

alone is responsible for delay as determined by the authority while granting the extension of time. ಸಹಿ/- ಕಾರ್ಯಪಾಲಕ ಅಭಿಯಂತರರು.